



First Floor, Subramanya Arcade, No.12/1, Bannerghatta Road Bangalore – 560029

Julu 17, 2024

DGM – Corporate Relations, BSE Limited Phiroze Jeejeebhoy Towers,

Dalal Street, Mumbai – 400 001 Scrip Code - 500210 The Listing Department
National Stock Exchange of India Limited
Exchange Plaza, Plot No. C – 1,
Block G, Bandra – Kurla Complex, Bandra (East),
Mumbai – 400 051
Scrip Symbol – INGERRAND EQ

Dear Sir/Madam,

Subject: Newspaper Advertisement for transfer of equity shares to IEPF Authority

Pursuant to Regulation 47 of the SEBI (Listing Obligations and Disclosure Requirements) Regulations, 2015, please find enclosed copies of the newspaper publications giving notice to shareholders about the transfer of dividend and equity shares of the Company to Investor Education and Protection Fund Authority. The advertisements were published in The Financial Express (English Edition – Mumbai, Ahmedabad, Delhi, Chandigarh, Kolkata, Chennai, Kochi, Lucknow, Pune, Bangalore and Hyderabad) and Kannada Prabha (Kannada - Edition) newspapers on July 12 2024. The advertisement copies are also being made available on the Company's website i.e., https://www.irco.com/en-in/invest

This is for your information and records.

Thanking you,

Yours faithfully, For Ingersoll-Rand (India) Limited

P. R. Shubhakar

Chief Financial Officer & Company Secretary

Encl: A/a

CIN: L05190KA1921PLC036321

Regd. Office: First Floor, Subramanya Arcade, No.12/1, Bannerghatta Road, Bengaluru - 560 029, Karnataka,

ತುಮಕೂರು ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ಲಿ., ಕೇಂದ್ರ ಕಛೇರಿ : ಬಿ.ಹೆಚ್. ರಸ್ತೆ, ತುಮಕೂರು-572103, ಕರ್ನಾಟಕ, ದೂರವಾಣಿ: 0816-2257636 / 4021102-103, ಫ್ಯಾಕ್ಸ್: 0816-2255905,

ಇಮೇಲ್: tgmcb_ho@hotmail.com, tgmc.ho@tgmcbank.com, Website : www.tgmcbank.com

ತಗಾದೆ ಸೂಚನೆ

2002ರ ಹಣಕಾಸು ಆಸ್ತಿಗಳ ಭದ್ರತಾ ಮತ್ತು ಮನರ್ ನಿರ್ಮಾಣ ಹಾಗೂ ಭದ್ರತಾ ಹಿತಾಸಕ್ತಿ ಜಾರಿ ಕಾಯಿದೆಯ

ಅಧ್ಯಾಯ III ರ ಕಲಂ 13(2)ರ ಅಡಿಯಲ್ಲಿ ನೀಡಿದ ಸೂಚನೆ

ಕೆಳಕಂಡ ಸಾಲಗಾರರು/ಜಾಮೀನುದಾರರು / ಅಡಮಾನದಾರರು ಆದ ನೀವು ಬ್ಯಾಂಕಿನಿಂದ ಪಡೆದುಕೊಂಡ ಸಾಲ ಸೌಲಭ್ಯಗಳ ಅಸಲು ಮತ್ತು

ಒಡ್ಡಿಯನ್ನು ಮರುಪಾವತಿಸದೆ ಸುಸ್ತಿದಾರರಾಗಿರುವುದರಿಂದ ಈ ಸಾಲದ ಖಾತೆಯನ್ನು ಅನುತ್ಪಾದಕ ಆಸ್ತಿ (ಎನ್ಪಪಿಎ) ಎಂದು ವರ್ಗೀಕರಿಸಲಾಗಿದೆ. ಸಾಲಗಾರರಿಗೆ / ಅಡಮಾನದಾರರಿಗೆ ಸೆಕ್ಕೂರಿಟೈಜೇಷನ್ ಆಫ್ ಫೈನಾನ್ಷಿಯಲ್ ಅಸೆಟ್ಸ್ ಅಂಡ್ ಎನ್ಪೋರ್ಸ್ಮಮೆಂಟ್ ಆಫ್ ಸೆಕ್ಕೂರಿಟಿ ಇಂಟರೆಸ್ಟ್

ಆಕ್ಟ್ 2002ರ ಸೆಕ್ಷನ್ 13(2)ರ ಅನ್ವಯ ನೋಟೀಸುಗಳನ್ನು ನೀವು ಕೊನೆಯದಾಗಿ ತಿಳಿಸಿರುವ ವಿಳಾಸಕ್ಕೆ ಕಳುಹಿಲಾಗಿದ್ದು ಅವುಗಳು ಯಾವುದೇ

1. ಸಾಲಗಾರರ ಹೆಸರು ಮತ್ತು ವಿವರ : ಮೇ॥ ಶ್ರೀನಿವಾಸ ಎಂಟರ್ಪ್ವೈಸಸ್, ಮಾಲೀಕರು: ಶ್ರೀ.ರಾಮಚಂದ್ರ ಎಸ್ ಬಿನ್ ಲೇಟ್ ಶ್ರೀ. ಶ್ರೀನಿವಾಸ್ ಜಿ, ನಂ.2, 3ನೇ ಮುಖ್ಯರಸ್ತೆ, ಲಕ್ಷ್ಮೀ ವಲ್ಲಭ ಕಲ್ಯಾಣ ಮಂಟಪ ರಸ್ತೆ, ವೃಷಭಾವತಿ ನಗರ, ಕಾಮಾಕ್ಷಿಪಾಳ್ಯ, ಬೆಂಗಳೂರು-560079. **ಜಾಮೀನುದಾರರು**:

ಕಾರಣಗಳಿಂದ ಬಟವಾಡೆಯಾಗದೆ ವಾಪಸ್ಸು ಬಂದಿದ್ದ ಪಕ್ಷದಲ್ಲಿ ಅಂತಹವರಿಗೆ ಈ ಸಾರ್ವಜನಿಕ ಸೂಚನೆಯ ಮೂಲಕ ಮಾಹಿತಿ ನೀಡಲಾಗುತ್ತಿದೆ.

ಶ್ರೀ.ವೆಂಕಟೇಶ್ ಎಸ್ ಬಿನ್ ಲೇಟ್ ಶ್ರೀ.ಶ್ರೀನಿವಾಸ್ ಜಿ, ನಂ.6, 1ನೇ ಮುಖ್ಯರಸ್ತೆ, 3ನೇ ಎ ಕ್ರಾಸ್, ಮಾರುತಿನಗರ, ಕಾಮಾಕ್ಷಿಪಾಳ್ಯ, ಬೆಂಗಳೂರು-560079.

(ಸಾಲಗಾರರಿಂದ ಹೈಪೋತಿಕೇಟ್ ಆದ ಮತ್ತು ಅಡಮಾನಾದ ಆಸ್ತಿಯ ವಿವರಗಳು) : ಷೆಡ್ಯೂಲ್ ಆಸ್ತಿಯ ವಿವರ :

<u>ಆಸ್ತಿಯ ವಿವರ:</u> ಎಲ್ಲಾ ಭಾಗ ಮತ್ತು ವಿಭಾಗಗಳನ್ನೊಳಗೊಂಡ ವಾಸಯೋಗ್ಯ ಆಸ್ತಿಯ ಕಾರ್ಪೊರೇಟಿನ್ ನಂ.54, ಬಿಬಿಎಂಪಿ ಪಿಐಡಿ ನಂ.17–26–54,

ವಾರ್ಡ್ ನಂ.17-ವೃಷಭಾವತಿನಗರ, ಈ ಆಸ್ತಿಯು 3ನೇ ಎ ಕ್ರಾಸ್, ಮಾಗಡಿ ಮುಖ್ಯರಸ್ತೆ, ಕಾಮಾಕ್ಷಿಪಾಳ್ಯ, ಬೆಂಗಳೂರಿನಲ್ಲಿದ್ದು, ವಿಸ್ತೀರ್ಣ

ಪೂರ್ವದಿಂದ ಪಶ್ಚಿಮಕ್ಕೆ 40 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ 30 ಅಡಿ, ಒಟ್ಟು ವಿಸ್ತೀರ್ಣ 1200 ಚದರ ಅಡಿ, ಅಲ್ಲಿ ನಿರ್ಮಿಸಲಾದ ಕಟ್ಟಡ ಮತ್ತು

ಬರಬೇಕಾದ ಸಾಲದ ಮೊತ್ತ : ರೂ.49,15,949.00 (ರೂಪಾಯಿ ನಲವತ್ತೊಂಭತ್ತು ಲಕ್ಷದ ಹದಿನೈದು ಸಾವಿರದ ಒಂಭೈನೂರ ನಲವತ್ತೊಂಭತ್ತು ಮಾತ್ರ) ದಿನಾಂಕ:

10.07.2024 ರಂದು ಇದ್ದಂತೆ ಹಾಗೂ ದಿನಾಂಕ: 11.07.2024 ರಿಂದ ಒಪ್ಪಂದದ ದರಗಳು ಜೊತೆಗೆ ತದನಂತರದ ಬಡ್ಡಿ ಹಾಗೂ ಪಾವತಿವರೆಗಿನ

ಎನ್.ಪಿ.ಎ ದಿನಾಂಕ: 19.01.2023 ಡಿಮ್ಯಾಂಡ್ ನೋಟೀಸ್ ದಿನಾಂಕ: 11.07.2024 ಶಾಖೆ: ಬಿವಿಕೆ ಅಯ್ಯಂಗಾರ್ ರಸ್ತೆ ಶಾಖೆ, ಬೆಂಗಳೂರು

ಈ ನೋಟೀಸಿನ ದಿನಾಂಕದಿಂದ 60 ದಿನಗಳ ಒಳಗೆ ಮೇಲೆ ತಿಳಿಸಿದ ಸಾಲದ ಮೊತ್ತ. ಬಡ್ಡಿ ಮತ್ತು ಸಾಂದರ್ಭಿಕ ಖರ್ಚು ವೆಚ್ಚಗಳನ್ನು ಪಾವತಿಸದಿದ್ದಲ್ಲಿ

ಬ್ಯಾಂಕು ಸರ್ವೇಸಿ ಆಕ್ಷ್ ಸೆಕ್ಷನ್ 13 ರ ಸಬ್ ಸೆಕ್ಷನ್ (2) ರ ಪ್ರಕಾರ ಎಲ್ಲಾ ಅಥವಾ ಯಾವುದೇ ಹಕ್ಕನ್ನು ಚಲಾಯಿಸಬೇಕಾಗುತ್ತದೆ. ಸೆಕ್ಷನ್ 13 ರ

ಸಬ್ ಸೆಕ್ಷನ್ (13) ರ ಪ್ರಕಾರ, ಷೆಡ್ಯೂಲ್ ನಲ್ಲಿ ಸೂಚಿಸಿರುವ ಭದ್ರತೆಯಾಗಿ ಒದಗಿಸಿರುವ ಆಸ್ತಿಯನ್ನು ಬ್ಯಾಂಕಿನ ಲಿಖಿತ ಒಪ್ಪಿಗೆ ಪಡೆಯದೆ ಮಾರಾಟದ

ಮೂಲಕ ವರ್ಗಾಯಿಸುವುದಕ್ಕಾಲೀ, ಭೋಗ್ಯಕ್ಕೆ ನೀಡುವುದಕ್ಕಾಗಲೀ ನಿಮಗೆ ಅಧಿಕಾರವಿರುವುದಿಲ್ಲ. ಈ ನೋಟೀಸು ಬ್ಯಾಂಕು ಇತರ ಯಾವುದೇ

ಸಹಿ/- ಅಧಿಕೃತ ಅಧಿಕಾರಿ

ತುಮಕೂರು ಗೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ಲಿ.,

ಕ್ರಮಗಳನ್ನು ಕೈಗೊಳ್ಳುವುದಕ್ಕೆ ಅಥವಾ ಬೇರೆ ಯಾವುದೇ ಕಾನೂನುಬದ್ಧ ಕರಾರುಗಳನ್ನು ಚಲಾಯಿಸುವುದಕ್ಕೆ ಬಾಧಕವಾಗುವುದಿಲ್ಲ.

ಚಕ್ಕುಬಂದಿ: ಪೂರ್ವಕ್ಕೆ: ಬೋರಯ್ಯ ರವರಿಗೆ ಸೇರಿದ ಆಸ್ತಿ, ಪಶ್ಚಿಮಕ್ಕೆ: ರಸ್ತೆ ಉತ್ತರಕ್ಕೆ: ಹನುಮಂತಪ್ಪ ರವರಿಗೆ ಸೇರಿದ ಆಸ್ತಿ, ದಕ್ಷಿಣಕ್ಕೆ: ಇತರರ ಆಸ್ತಿ.

ಸಾಲದ ಖಾತೆ ಸಂಖ್ಯೆ : ಎಲ್ಎಂಪಿ ಸಾಲ 30304277578

ಡೆಂಘೀಗೆ ಮತ್ತೊಂದು ಸಾವು? ವಿವೇಕನಗರ ನಿವಾಸಿ ಖಾಸಗಿ ಆಸ್ಪತ್ರೆಯಲ್ಲಿ ನಿಧನ

• ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಡೆಂಘೀ ಶಂಕಿತ ಸಾವು ಪ್ರಕರಣ ವರದಿಯಾಗಿದೆ.

ಬಿಬಿಎಂಪಿಯ ಪೂರ್ವ ವಿವೇಕನಗರದ ನಿವಾಸಿಯಾದ 23 ವರ್ಷದ ಯುವಕ ಕ್ರುನಾಲ್ ಮಂಗಳವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಡೆಂಘೀನಿಂದ ಸಾವನಪ್ರಿರುವ ಶಂಕೆ ವ್ಯಕ್ತವಾಗಿದೆ. ಡೆಟ್ ಆಡಿಟ್ ಮಾಡಲಾಗುತಿದೆ. ಆ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.


ಗಗನ್ ಸಾವಿಗೆ ಡೆಂಘೀ ಕಾರಣ: ಕಳೆದೊಂದು ವಾರದ ಹಿಂದೆ ಅಂಜನಾಪುರದ 11 ವರ್ಷ ಗಗನ್ ಡೆಂಘೀ ಶಂಕೆಯಿಂದ ಮೃತಪಟ್ಟಿದ್ದ. ಬಿಬಿಎಂಪಿ ಡೆಟ್ ಆಡಿಟ್ ವರದಿಯು ಸಹ ಡೆಂಘೀನಿಂದ ಮೃತಪಟ್ಟಿಲ್ಲ ಎಂದು `` ಬಿಬಿಎಂಪಿ ಅಧಿಕಾರಿಗಳು

ಕೆಲವು ಸಂಶಯ ಕಂಡು ಬಂದ ಹಿನ್ನೆ ಲೆಯಲ್ಲಿ ಬಾಲಕ ರಕ್ತವನ್ನು ಎನ್ಎವಿಗೆ ಕಳುಹಿಸಿ ಕೊಡಲಾಗಿತ್ತು. ಪರೀಕಾ ಡೆಂಘೀ ವರದಿಯಲ್ಲಿ ಯಿಂದ ಮೃತಪಟ್ಟಿ ಎಂದು

■ ನಗರದಲ್ಲಿ ಡೆಂಘೀ ಅಬ್ಬರ ಹೆಚ್ಚಳ

- ಡೆಂಘೀಗೆ ಈವರೆಗೆ ಇಬ್ಬರ ಸಾವು
- ಗಗನ್ ಸಾವಿಗೂ ಡೆಂಘೀ ಕಾರಣ
- ಪತ್ ಆಡಿಟ್ ನಲ್ಲಿ ಡೆಂಘೀ ಖಚಿತ
- ದೃಢಪಡಿಸಿದ ಬಿಬಿಎಂಪಿ ಅಧಿಕಾರಿ

ಇದೀಗ ದೃಢ ಪಟ್ಟಿದೆ. ಹಾಗಾಗಿ, ಗಗನ್ ಸಾವಿಗೆ ಡೆಂಘೀ ಕಾರಣ ಎಂದು ಪರಿಗಣಿಸಲಾಗಿದೆ. ಗಗನ್ ಸೇರಿದಂತೆ ನಗರದಲ್ಲಿ ಈವರೆಗೆ ಇಬ್ಬರು ಡೆಂಘೀಗೆ ಮೃತಪಟ್ಟಿದ್ದಾರೆ ಎಂದು ಬಿಬಿಎಂಪಿ ಆರೋಗ್ಯ



ಸೊಳ್ಳೆ ನಿಯಂತ್ರಣಕ್ಕಾಗಿ ಆಗ್ರಹಿಸಿ ಪರದೆ ಧರಿಸಿ ಜನತಾ ಪಕ್ಷ ಧರಣಿ ಸೊಳ್ಳೆ ನಿಯಂತ್ರಿಸದ ಬಿಬಿಎಂಪಿ ವಿರುದ್ಧ ಆಕ್ರೋಶ

• ಕ**ನ್ನಡಪ್ರಭ ವಾರ್ತೆ** ಬೆಂಗಳೂರು

ಬಿಬಿಎಂಪಿ ಅಧಿಕಾರಿಗಳ ಉದಾಸೀನದಿಂದ ನಗರದಲ್ಲಿ ಡೆಂಘೀ ಪ್ರಕರಣ ಹೆಚ್ಚಾಗುತ್ತಿವೆ ಎಂದು ಆರೋಪಿಸಿ ಜನತಾ ಪಕ್ಷದ ಕಾರ್ಯ ಕರ್ತರು ಸೊಳ್ಳೆ ಪರದೆ ಧರಿಸಿ ಪ್ರತಿಭಟಿಸಿದರು.

ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗ ಗುರುವಾರ ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್.ನಾಗೇಶ್ ನೇತ್ರತದಲ್ಲಿ ಜಮಾಯಿಸಿದ ಪಕದ ಮುಖಂಡರು, ಸದಸ್ಯರು, ಸೊಳ್ಳೆ ಪರದೆ ಧರಿಸಿ ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಎನ್ .ನಾಗೇಶ್, ಬಿಬಿಎಂಪಿ ವ್ಯಾಪ್ತಿಯಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗಿದೆ. ಸೊಳ್ಳೆ ನಿಯಂತ್ರಣ ಮಾಡುವಲ್ಲಿ ಪಾಲಿಕೆಯ ಅಧಿಕಾರಿ ಹಾಗೂ ಸಿಬ್ಬಂದಿ ವಿಫಲರಾಗಿದ್ದಾರೆ ಸಂಪೂರ್ಣ ದೂರಿದರು.

ಸೊಳ್ಳೆ ನಿಯಂತ್ರಣಕ್ಕೆ ತನ್ನದೇ ಆದ ಕಾರ್ಯ ಸೂಚಿಗಳಿದ್ದು, ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳು ನಿರಂತರವಾಗಿ ಸಭೆಗಳನ್ನು ನಡೆಸುತ್ತಿದ್ದರೂ, ಸೊಳ್ಳೆ ನಿಯಂತ್ರಣದಲ್ಲಿ ಪ್ರಗತಿ

PUBLIC NOTICE

It is hereby notified that, my clients have agreed to purchase the Schedule

Property from its owner, SRI.SRIHARSHA S/o late S.B.Vasantha Rajaiah,

residing at No.544, 32nd Cross, 9th Main, 4th Block, Jayanagar, Bangalore

Apart from the said owners, if any other person/s have any manner of claim or interest or demand over the Schedule property or any part thereof by way

of sale, lease, mortgage, gift, lien, charge, trust, maintenance, easement,

pre-emption or otherwise howsoever, they are hereby requested to file their

objection/s (along with the photocopies of the documents on which they

All that piece and parcel of the residential property bearing Municipal No.53/1 (the Eastern portion of property bearing Municipal No.53 and the Eastern portion of CITB/BDA Site No.544), PID No.60-117-53/1, measuring

East to West 20 ft., North to South 60 ft., in all measuring 1200 Sq. Feet.,

together with a residential building thereon comprised of ground and first floor, situated at 32nd 'C' Cross, 4th Block, Jayanagar, Bangalore, within

the administrative jurisdiction of BBMP Ward No.168-Pattabhiramanagar

ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್

(ಭಾರತ ಸರ್ಕಾರದ ಉದ್ಯಮ)

ಪ್ರಾದೇಶಿಕ ಕಛೇರಿ (670000), 2-ಬಿ, ಯೂನಿಟಿ ಬಿಲ್ಡಿಂಗ್, ಪಿ.ಕಾಳಿಂಗರಾವ್ ರಸ್ತೆ (ಮಿಷನ್ ರಸ್ತೆ)

ಬೆಂಗಳೂರು - 560027, CIN:L6600OMH1919GOI000526

ಸೇವೆ ಕೊಡುವ ಹೊಸ ಕಛೇರಿ ವಿಳಾಸ

(672600) ನಂ. 92, ಎರಡನೇ ಮಹಡಿ

ಮಹಾಲಕ್ಷ್ಮಿ ಚೇಂಬರ್ಸ್, ಎಂ.ಜಿ.ರಸ್ತೆ

ಸದಾಶಿವನಗರ ಶಾಖೆ

ನಂ.394, 13ನೇ ಅಡ್ಡ ರಸ್ತೆ, ಅಪ್ಪರ್ ಪ್ಯಾಲೇಸ್ ಆರ್ಚರ್ಡ್ಟ್

ಬೆಂಗಳೂರು-560080

(ಸೆಕ್ಷನ್ 13(4) (ಸ್ಥಿರಾಸ್ತಿಗಾಗಿ)

ಸಾರ್ವಜನಿಕ ಪ್ರಕಟಣೆ – ಮುಚ್ಚುವಿಕೆ / ಕಛೇರಿ ಸ್ಥಳಾಂತರ

ಬೆಂಗಳೂರು ಪ್ರಾದೇಶಿಕ ಕಛೇರಿಯ ಅಡಿಯಲ್ಲಿ ಈ ಕೆಳಗಿನ ಸ್ಥಳದಲ್ಲಿ ನೆಲೆಗೊಂಡಿರುವ ನಮ

ಕಂಪನಿಯ ಕೆಳಗಿನ ಕಛೇರಿಯನ್ನು ದಿನಾಂಕ 12.07.2024 ರಿಂದ ಸ್ಥಳಾಂತರಿಸಲಾಗುವುದು ಎಂದು

ಸಾರ್ವಜನಿಕರ ಮಾಹಿತಿಗಾಗಿ ತಿಳಿಸಲಾಗುತ್ತಿದೆ. ಈ ಕಛೇರಿಯ ಎಲ್ಲಾ ಪಾಲಿಸಿದಾರರಿಗೆ ಈ ಕೆಳಕಂಡ ಕಛೇರಿಯಿಂದ ಹಾಗೂ ಆನ್ಲೈನ್ ಸೇವೆಗಳ ಮೂಲಕ ತಡೆರಹಿತ ಸೇವೆ ನೀಡುವುದನ್ನ

ದಿ ನ್ಯೂ ಇಂಡಿಯಾ ಅತ್ಯೂರೆನ್ ಕಂ. ಲಿ., ದಿ ನ್ಯೂ ಇಂಡಿಯಾ ಅತ್ಯೂರೆನ್ ಕಂ. ಲಿ.,

ಡೆಮ್ಯಟಿ ಜನರಲ್ ಮೆನೇಜರ್

ಬೆಂಗಳೂರು ಪ್ರಾದೇಶಿಕ ಕಛೇರಿ (670000)

ಕೆಳಸಹಿದಾರರು **ಕೆನರಾ ಬ್ಯಾಂಕ್, ಸದಾಶಿವನಗರ ಶಾಖೆ, ಬೆಂಗಳೂರು,** ಇದರ ಅಧಿಕಾರ ಹೊಂದಿದ ಅಧಿಕೃತ ಅಧಿಕಾರಿಯಾಗಿದ್ದು ಸೆಕ್ಕೂರಿಟೈಜೀಷನ್ ಅಂಡ್ ರಿಕನ್ಸ್ಟಕ್ಷನ್ ಆಫ್ ಫೈನಾನ್ಷಿಯಲ್ ಅಸ್ಲೆಟ್ಸ್ ಅಂಡ

ಎನ್ಫೂರ್ಸ್ಮಾಮೆಂಟ್ ಆಫ್ ಸೆಕ್ಯೂರಿಟಿ ಇಂಟ್ರಿಸ್ಟ್ ಆಕ್ಟ್ 2002ರ ಅನ್ವಯ ಮತ್ತು ಸೆಕ್ಯೂರಿಟಿ ಇಂಟ್ರಿಸ್ಟ್ ಆಕ್ಟ್ 2002 (ಆಕ್ಟ್ 54ರ 2002) ನಿಯಮ 3 ಅನ್ನು ಓದಿಕೊಂಡಂತೆ ಪ್ರಕರಣ 13(12)ರ ಅನ್ನಯ ಪ್ರದತ್ತವಾದ

ಅಧಿಕಾರಗಳನ್ನು ಚಲಾಯಿಸಿ ಸದರಿ ಸೂಚನೆ ತಲುಪಿದ ದಿನಾಂಕದಿಂದ 60 ದಿನಗಳ ಒಳಗೆ ಸೂಚನೆಯಲ್ಲಿ

ತಿಳಿಸಿರುವ ಮೊಬಲಗು **ರೂ.5,93.81,661**/- (ರೂಪಾಯಿ ಐದು ಕೋಟಿ ತೊಂಬತಮೂರು ಲಕರ

ಎಂಭತ್ತೊಂದು ಸಾವಿರದ ಆರುನೂರಾ ಅರವತ್ತೊಂದು ಮಾತ್ರ) ದಿನಾಂಕ 11.04.2024 ರಿಂದ ಇದ್ದಂತೆ ಬಡ್ಡಿ,

ಎಲ್ಲಾ ಖರ್ಚು ವೆಚ್ಚಗಳು, ಶುಲ್ಕಗಳು ಮತ್ತು ಪ್ರಾಸಂಗಿಕ ವೆಚ್ಚಗಳೊಂದಿಗೆ ಪಾವತಿಸಬೇಕು. ಸಾಲಗಾರರು,

ಜಾಮೀನುದಾರರು/ ಅಡಮಾನದಾರರು: (1) ಮೆ။ ವಿಜಯಲಕ್ಷ್ಮಿ ಎಂಟರ್ಪ್ಷೈಸಸ್, ನಂ.1592/1, ನೆಲಮಹಡಿ, 3ನೇ ವಿಭಾಗ, ಯಲಹಂಕ ಪಿ.ಎಸ್ ಹಿಂದೆ, ಯಲಹಂಕ, ಬೆಂಗಳೂರು 560064, ಇದನ್ನು ಪ್ರತಿನಿಧಿಸುವ

ಮಾಲೀಕರು ಶ್ರೀಮತಿ ವಿಜಯ ಲಕ್ಷ್ಮಿ, 2) ಶ್ರೀಮತಿ ವಿಜಯ ಲಕ್ಷ್ಮಿ, (ಮಾಲೀಕರು ಮತ್ತು ಜಾಮೀನುದಾರರು)

3) ಶ್ರೀ ನರೇಂದ್ರ, ಕೆ. ಆರ್, ಇವರಿಬ್ಬರ ವಿಳಾಸ: ಫ್ಲಾಟ್ ನಂ.203, ಎಂ.ಎಂ.ಲೇಕ್ ವ್ಯೂ ರಾಯಲ್ ಎನ್ ಕ್ಲೇವ್

ಲೇಔಟ್ ಬೆಂಗಳೂರು–560064, 4) ಶ್ರೀ ರಮೇಶ್. ಎಸ್.ಎಲ್, 5) ಶ್ರೀಮತಿ ಜೆ.ಬಿ.ಯಶೋಧ, ಇವರಬ್ಬರ ವಿಳಾಸ: ನಂ.101, ವಿಜಯಲಕ್ಷ್ಮಿ ಪ್ಯಾಲೇಸ್, 4ನೇ ಹಂತ, 7ನೇ ಬ್ಲಾಕ್, 6ನೇ ಮೇನ್, ಬಿಎಸ್ಕ್ 3ನೇ ಹಂತ,

ಸಾಲಗಾರರು/ಜಾಮೀನುದಾರರು/ಅಡಮಾನದಾರರು ಸದರಿ ಮೊಬಲಗನ್ನು ಮರುಪಾವತಿಸೆದೇ

ಇರುವುದರಿಂದ ಮತ್ತು ಈ ಕೆಳಗೆ ತಿಳಿಸಲಾದ ಸಾಲಗಾರರು ಹಾಗೂ ಸಾರ್ವಜನಿಕರಿಗೆ ಕೆಳಗ

ವಿವರಿಸಲಾದ ಆಸ್ತಿಯನ್ನು ಈ ಮೇಲೆ ತಿಳಿಸಿದ ಕಾಯಿದೆಯ ಕಲಂ 13 ಸೆಕ್ಷನ್ (4) ರೊಂದಿಗೆ ನಿಯಮ

8 ಮತ್ತು 9 ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಅವನು/ಅವಳು ಈ ಕೆಳಗೆ ವಿವರಿಸಲಾದ

ಸಾಲಗಾರರು/ಜಾಮೀನುದಾರರು/ ಅಡಮಾನದಾರರು ಹಾಗೂ ಸಮಸ್ತ ಸಾರ್ವಜನಿಕರಿಗೆ ಈ ಮೂಲಕ

ತಿಳಿಯಪಡಿಸುವುದೇನೆಂದರೆ, ಈ ಸ್ವತ್ತಿನ ಬಗ್ಗೆ ಯಾರೂ ವ್ಯವಹರಿಸಕೂಡದು, ವ್ಯವಹರಿಸಿದ್ದೇ ಆದಲ್ಲಿ

ಕೆನರಾ ಬ್ಯಾಂಕ್ ಗೆ ಬರಬೇಕಾದ ರೂ.5,93,81,661/- (ರೂಪಾಯಿ ಐದು ಕೋಟಿ ತೊಂಭತಮೂರ

ಲಕ್ಷದ ಎಂಭತ್ತೊಂದು ಸಾವಿರದ ಆರುನೂರಾ ಅರವತ್ತೊಂದು ಮಾತ್ರ) ದಿನಾಂಕ 11.04.2024 ರಿಂದ

ಆಕ್ಟ್ ಸೆಕ್ಷನ್ 13ರ ಸಬ್ ಸೆಕ್ಷನ್ (8)ರಲ್ಲಿನ ನಿಯಮಗಳ ಅನುಸಾರ ಭದ್ರತಾ ಸ್ವತ್ತುಗಳನ್ನು ಹಿಂದಕ್ಕೆ ಪಡೆದುಕೊಳ್ಳಲ

ಸ್ಥಿರಾಸ್ಥಿಯ ವಿವರ ಜೆಡ್ಕೂಲ್ ಆಸ್ತ್ರ ಐಟಂ ಸಂಖ್ಯೆ 1: ಎಲ್ಲಾ ಭಾಗ ಮತ್ತು ವಿಭಾಗಗಳನ್ನೊಳಗೊಂಡಿರುವ ಸ್ಥಿರಾಸ್ತಿಯ ಖಾತಾ ನಂ.1309/ಎ, ಆಸೆಸ್ಮೆಮೆಂಟ್ ಸಂಖ್ಯೆ 2561, ವಿಸ್ತೀರ್ಣ ಪೂರ್ವದಿಂದ ಪಶ್ಚಿಮಕ್ಕೆ 36 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ 146 ಅಡಿ ಆಳತೆ (21.9*100 ಚದರ ಅಡಿ ಎ.ಸಿ. ಶೀಟ್ ವಾಣಿಜ್ಯ ಕಟ್ಟಡ

ಸೇರಿದಂತೆ), ಈ ಆಸ್ತಿಯು ವಾರ್ಡ್ ನಂ.10, ಹಳೆ ಹೇಮಗಿರಿ ರಸ್ತೆ, ಹೇಮಾವತಿ ಎಕ್ಟಟಿನ್ಷನ್.

ಕೃಷ್ಣರಾಜಪೇಟಿ ಟೌನ್, ಮಂಡ್ಯ ಜಿಲ್ಲೆ–571426ಯಲ್ಲಿದೆ, ಮತ್ತು ಚಕ್ಕುಬಂದಿ: ಪೂರ್ವಕ್ಕೆ: ಅಂದಾನಿಗೌಡರ

ಐಟಂ ಸಂಖ್ಯೆ 2: ಎಲ್ಲಾ ಭಾಗ ಮತ್ತು ವಿಭಾಗಗಳನ್ನೊಳಗೊಂಡಿರುವ ಸ್ಥಿರಾಸ್ತಿಯ ಖಾತಾ ನೆಂ.1309/ಬಿ

ಅಸೆಸ್ಮೆಂಟ್ ಸಂಖ್ಯೆ.2561, ವಿಸ್ತೀರ್ಣ ಪೂರ್ವದಿಂದ ಪಶ್ಚಿಮಕ್ಕೆ 53 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ

90 ಅಡಿ ಅಳತೆ (ಗೋಡೌನ್ ಜೊತೆಗೆ ಫ್ಲಿಂತ್ ಏರಿಯಾ 48*90=4,320 ಚದರ ಅಡಿ ಎ.ಸಿ. ಶೀಟ್ ಮೇಲ್ಬಾವಣಿ ಕಟ್ಟಡವು ನೆಲಮಹಡಿಯನ್ನು ಒಳಗೊಂಡಿದೆ), ಈ ಆಸ್ತಿಯು ವಾರ್ಡ್ ನಂ.10, ಹಳ ಹೇಮಗಿರಿ ರಸ್ತೆ, ಹೇಮಾವತಿ ಎಕ್ಲಟೆಕ್ಟನ್, ಕೃಷ್ಣರಾಜಪೇಟೆ ಟೌನ್, ಮಂಡ್ಯ ಜಿಲ್ಲೆ–571426ಯಲ್ಲಿದೆ

ಮತ್ತು ಚಕ್ಕುಬಂದಿ: ಪೂರ್ವಕ್ಕೆ: ಸ್ವಂತ ಆಸ್ತ್ರಿ, ಪಶ್ಚಿಮಕ್ಕೆ: ಬೋರೇಗೌಡರವರ ಮನೆ, ಉತ್ತರಕ್ಕೆ

ಐಟಂ ಸಂಖ್ಯೆ 3: ಎಲ್ಲಾ ಭಾಗ ಮತ್ತು ವಿಭಾಗಗಳನ್ನೊಳಗೊಂಡಿರುವ ಸ್ಥಿರಾಸ್ತಿಯ ಖಾತಾ ನಂ.1309/ಬಿ

ಅಸೆಸ್ಮೆಂಟ್ ಸಂಖ್ಯೆ.2561, ವಿಸ್ತೀರ್ಣ ಪೂರ್ವದಿಂದ ಪಶ್ಚಿಮಕ್ಕೆ 53 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ

52 ಅಡಿ ಅಳತೆ (ಆರ್.ಸಿ.ಸಿ ವಸತಿ ಗೃಹ ಸೇರಿದಂತೆ), ಈ ಆಸ್ತಿಯು ವಾರ್ಡ್ ನಂ.10, ಹಳೆಯ

ಹೇಮಗಿರಿ ರಸ್ತೆ, ಹೇಮಾವತಿ ಎಕ್ಸಟೆನ್ಷನ್, ಕೃಷ್ಣರಾಜಪೇಟೆ ಟೌನ್, ಮಂಡ್ಯ ಜಿಲ್ಲೆ–571426ಯಲ್ಲಿದೆ.

ಮತ್ತು ಚಕ್ಕುಬಂದಿ: ಪೂರ್ವಕ್ಕೆ: ಶ್ರೀಮತಿ ಯಶೋದಾರವರಿಗೆ ಸೇರಿದ ಆಸ್ತಿ, ಪಶ್ಚಿಮಕ್ಕೆ

ಬೋರೇಗೌಡರವರ ಮನೆ, ಉತ್ತರಕ್ಕೆ: ಸ್ವಂತ ಆಸ್ತಿ, ದಕ್ಷಿಣಕ್ಕೆ: ರಸ್ತೆ.

ರವಿಯವರ ಆಸ್ತಿ, ದಕ್ಷಿಣಕ್ಕೆ: ರಸ್ತೆ.

ದಿನಾಂಕ : 06.07.2024

: ಬೆಂಗಳೂರು

ಸ್ಥಳ

ನಿವೇಶನ, ಪಶ್ಚಿಮಕ್ಕೆ: ಎಸ್.ಎಲ್.ರಮೇಶ್ರವರ ಆಸ್ತಿ, ಉತ್ತರಕ್ಕೆ: ಸುಬ್ಬಮ್ಮರವರ ಆಸ್ತಿ, ದಕ್ಷಿಣಕ್ಕೆ: ರಸ್ತೆ.

ಇದ್ದಂತೆ ಬಡ್ಡಿ, ಎಲ್ಲಾ ಖರ್ಚು ವೆಚ್ಚಗಳು, ಶುಲ್ಕಗಳು ಮತ್ತು ಪ್ರಾಸಂಗಿಕ ವೆಚ್ಚಗಳೊಂದಿಗೆ ಪಾವತಿಸಬೇಕು.

ಕಾಲಾವಕಾಶವನ್ನು ನೀಡಲಾಗುವುದು ಎಂದು ಈ ಮೂಲಕ ಸಾಲಗಾರರ ಗಮನಕ್ಕೆ ತರಲಾಗುವುದು

ಆಸ್ತಿಯನ್ನು ದಿನಾಂಕ: 06.07.2024 ರಂದು ಸ್ವಾಧೀನ ಪಡಿಸಿಕೊಂಡಿರುತ್ತಾರೆ.

ಬೆಂಗಳೂರು-560085 ಇವರಿಗೆ ದಿನಾಂಕ: 12.04.2024 ರಂದು ಡಿಮ್ಯಾಂಡ್ ನೋಟಿಸನ್ನು ನೀಡಲಾಗಿತ್ತು.

West by: Property bearing Municipal No.53, belonging to

Sri.Mahaveera Š.V.

No.60, 2nd Floor, Kanakapura Road,

Basavanagudi, Bangalore-560 004.

ಸ್ಥಳಾಂತರಿಸಲಾಗುವ ಕಛೇರಿ

(672600) ಮೂರನೇ ಮಹಡಿ

ದೇವಾಂಗ ಟವರ್, ಕೆ.ಜಿ.ರಸ್ಥೆ

ಕೆಸರು ಬ್ಯಾಂಕ್ 📣 Canara Bank

(ಭಾರತ ಸರ್ಕಾರದ ಒಂದು ಉದ್ಯಮ)

ಸ್ವಾಧೀನ ಸೂಚನೆ

Ward and bounded on:

East by : Site No.543

North by : Road South by : Site No.521



ಕಂಡು ಬರುತ್ತಿಲ್ಲ. ಆದರೂ ಸರ್ಕಾರದಿಂದ ಸೊಳ್ಳೆ ನಿಯಂತ್ರಣಕ್ಕೆ ಬೃಹತ್ ಪ್ರಮಾಣದಲ್ಲಿ ಹಣ ವೆಚ್ಚವಾಗುತ್ತಿದ್ದರೂ ಪ್ರಗತಿ ಸಾಧಿಸದಿರುವ ಬಗ್ಗೆ

ಪ್ರತಿಭಟನೆಯಲ್ಲಿ ಪಕ್ಷದ ರಾಷ್ಟ್ರೀಯ

ತನಿಖೆ ಆಗಬೇಕು ಎಂದು ಆಗ್ರಹಿಸಿದರು.

. ರ್ವಜನಿಕರಿಗೆ ಈ ಮೂಲಕ ತಿಳಿಯಪಡಿಸುವುದೇ ನೆಂದರೆ ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವ ಶ್ರೀ ಶಿವಕುಮಾರ್ ಬಿ.ಪಿ. ಮತ್ತು ಶ್ರೀಮತಿ ರೂಪ ಇವರು ದಿನಾಂಕ 05-04-2017 ರಂದು ಹೆಬ್ಬಾಳ ಉಪನ್ಮೇಂದ್ರಾ ವಣಿ ಕಛೇರಿಯಲ್ಲಿ ಮಸ್ತಕ 1 ಸಿಡಿ ಸಂಖ್ಯೆ HBBD) 66 ರಲ್ಲಿ HBB-1-00021-2017-2018 ನೇ ಸಂಖ್ಯೆಯಾಗಿ ಶ್ರೀ ಚಿಕ್ಕಮುನಿಯಪ್ಪ ಅವರಿಂದ ನೋಂದಾವಣಿ-ಯಾಗಿರುವ ಕ್ರಯಪತ್ರದ ಮೂಲಕ ಈ ಕೆಳಗೆ ಕಾಣಿಸಿದ ಸೃತ್ತಿನ ಮಾಲೀಕರಾಗಿರುತ್ತಾರೆ. are relying), with the undersigned within 10 days from the date of publication of this notice. Objection/s received thereafter will not be binding

ಒಂದು ವೇಳೆ ಯಾವುದಾದರು ವ್ಯಕ್ತಿ/ ವ್ಯಕ್ತಿಗಳು ಆಥವಾ ವಾಣಿಜ್ಯ ಸಂಸ್ಥೆ ಅಥವಾ ಬ್ಯಾಂಕು ಈ ಕೆಳ ಕಾಣಿಸಿದ ಸ್ವತ್ತಿನ ಮೇಲೆ ಯಾವುದಾದರು ಹಿತಾಸಕ್ತಿ ಹೊಂದಿದ್ದಲ್ಲಿ ಅದನ್ನು ಈ ಕೆಳಗೆ ಸಹಿಮಾಡಿರುವವರ ಮುಂದೆ ಈ ದಿನದಿಂದ 7 ದಿನಗಳ ಒಳಗಾಗಿ ಪೂರಕ ದಾಖಲೆಗಳೂಂದಿಗೆ ಸಲ್ಲಿಸ ತಕ್ಕದ್ದು. ತಪ್ಪಿದಲ್ಲಿ ಈ ಕೆಳ ಕಂಡ ಷೆಡ್ಯೂಲ್ ಸ್ವತ್ತು ಯಾವುದೇ ಹಕ್ಕು ಹೊಂದಿಲ್ಲ ವೆಂದು ಭಾವಿಸಲಾಗುವುದು. ಮತ್ತು ತರುವಾಯ ಸ್ವೀಕರಿಸಲಾಗುವ ಯಾವುದೇ ತಕರಾರು/ಹಕ್ಕು ನನ್ನ ಕಕ್ಷಿದಾರರಿಗೆ ಆನ್ವಯಿಸುವುದಿಲ್ಲ. ಮತ್ತು ಅವುಗಳನ್ನು ನ್ನ ಕಕ್ಷಿದಾರರು ಪರಿಗಣಿಸುವುದಿಲ್ಲ.

ಷೆಡ್ಕೂಲ್: ಬೆಂಗಳೂರು ಜಿಲ್ಲೆ, ಬೆಂಗಳೂರು ಉತ್ತರ ತಾಲ್ಲೂಕು, ಕಸಬಾ ಹೋಬಳಿ, ಚೋಳನಾಯಕನಹಳ್ಳಿ ಗ್ರಾಮದ ಕನಕನಗರ 5ನೇ A ಅಡ್ಡರಸ್ತೆಯಲ್ಲಿರುವ ಖಾತಾ ನಂ. 33/1/34/1/19 ಅಸೆಸ್ಮೆಂಟ್ ನಂ. 33/1 & 34/1 ಪ್ರಸ್ತುತ ಬಿಬಿಎಂಪಿ ವ್ಯಾಪ್ತಿಗೆ ಒಳಪಟ್ಟಿದ್ದು ಹಳೆಯ ವಾರ್ಡ್ ನಂ. 96, ಹೊಸ ವಾರ್ಡ್ ನಂ.22 ರಲ್ಲಿರುವ ನಿವೇಶನ 19 ರ ಪಶ್ಚಿಮಾರ್ಧ ಭಾಗ ಮತ್ತು 20 ನೇ ಸಂಖ್ಯೆಯ ಪೂರ್ವಾರ್ಧ ಭಾಗ ನಿವೇಶನದ ಅಳತೆ ಪೂರ್ವ ಪಶ್ಚಿಮ : 28 ಅಡಿಗಳು ಉತ್ತರ ದಕ್ಷಿಣ-ಪೂರ್ವಾರ್ದ 41.25 ಅಡಿಗಳು ಪಶ್ಚಿಮಾರ್ಧ 42.5 ಅಡಗಳು ಒಟ್ಟು 1172.5 ಚೆ.ಅಡಗಳು. ಸ್ಪತ್ತಿಗೆ ಚಕ್ಕುಬಂದಿ:

ಪೂರ್ವಕ್ಷೆ: ನಿವೇಶನ ಸಂಖ್ಯೆ 19ರ ಉಳಿದ ಭಾಗ ಪಸ್ಚಿಮಕ್ಕೆ: ನಿವೇಶನ ಸಂಖ್ಯೆ 19ರ ಉಳಿದ ಭಾಗ ಉತ್ತರಕ್ಕಿ : ಖಾಸಗಿ ಸ್ವತ್ತು

ದಕ್ಷಿಣಕ್ಕೆ : ರಸ್ತೆ ತ್ರೀಮತಿ ಮಲ್ಲಿಕಾ, ವಕೀಲರು 203, 2ನೇಅಂತಸ್ತು, ಸರಸ್ಪತಿಪುರಂ ಮುಖ್ಯರಸ್ತೆ, ನಂದಿನಿ ಲೇಔಟ್, ಬೆಂಗಳೂರು-560096

ಸಂಚಾಲಕಿ ಡಾ। ವಾಣಿ ಎನ್.ಶೆಟಿ, ರಾಜ್ಯ ಉಪಾಧ್ಯಕ್ತ ಚಂದ್ರಕಾಂತ ಶಿವಪ, ಬೆಂಗಳೂರು ನಗರ ಅಧ್ಯಕ್ಷ ರಾಜ್, ಮುಖಂಡರಾದ ಮದೇಗೌಡ, ಕೋಮಧನ್, ವಾಸುದೇವ

Ingersoll Rand

ದಿನಾಂಕ: 11.07.2024

ಇಂಗರ್ಸೋಲ್-ರ್ಯಾಂಡ್ (ಇಂಡಿಯಾ) ಲಿಮಿಟೆಡ್ CIN: L05190KA1921PLC036321

ನೋಂದಾಯಿತ ಕಛೇರಿ: ಮೊದಲನೇ ಮಹಡಿ, ಸುಬ್ರಹ್ಮಣ್ಯ ಆರ್ಕೆಡ್, ಸಂ. 12/1, ಬನ್ನೇರುಘಟ್ಟ ರಸ್ತೆ, ಬೆಂಗಳೂರು 560 029. ದೂರವಾಣಿ: +91 80 4685 5100, ಫ್ಯಾಕ್ಸ್: +91 80 4169 4399, ವೆಬ್ಸೈಟ್: www.irco.com

ಸೂಚನೆ

(ಕ್ಲೈಮ್ ಮಾಡದ ಡಿವಿಡೆಂಟ್ಗಳನ್ನು ಮತ್ತು ಕಂಪನಿಯ ಈಕ್ವಿಟಿ ಷೇರುಗಳನ್ನು ಇನ್ವೆಸ್ಟರ್ ಎಜುಕೇಷನ್ ಅಂಡ್ ಪ್ರೊಟೆಕ್ಷನ್ ಫಂಡ್ {ಐಇಪಿಎಫ್} ಅಕೌಂಟ್ಗೆ ವರ್ಗಾಯಿಸುವುದಕ್ಕಾಗಿ)

ಸೂಚನೆ ನೀಡುವುದೇನೆಂದರೆ, 2016ರ ಇನ್ನೆಸ್ಟರ್ ಎಜುಕೇಷನ್ ಅಂಡ್ ಪ್ರೊಟೆಕ್ಷನ್ ಫಂಡ್ ಅಥಾರಿಟಿ (ಅಕೌಂಟಿಂಗ್, ಆಡಿಟ್, ಟ್ರಾನ್ಸ್ಫ್ ಫರ್ ಅಂಡ್ ರೀಫಂಡ್) ನಿಯಮಗಳು ಮತ್ತು ತದನಂತರದ ತಿದ್ದುಪಡಿಗಳು ಸೇರಿದ ನಿಯಮಗಳ (''ದಿ ರೂಲ್ಸ್') ಜೊತೆಗೆ ಒದಿಕೊಳ್ಳಬೇಕಾದ 2013ರ ಕಂಪನಿಗಳ ಕಾಯಿದೆ ಕಲಂ 124(6) ರಲ್ಲಿನ ಕಟ್ಟಳಿಗಳ ಅನ್ವಯ, ನಿರಂತರ ಏಳು ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗಾಗಿ ಕೈಮ್ ಮಾಡದೆ ಉಳಿದಿರುವ ಡಿವಿಡೆಂಟ್ನ್ನು ಕಂಪನಿಯ ಈಕ್ವಿಟಿ ಷೇರುಗಳನ್ನು ಇನ್ವೆಸ್ಟರ್ಸ್ ಎಜುಕೇಷನ್ ಅಂಡ್ ಪ್ರೊಟೆಕ್ಷನ್ ಫಂಡ್ಗೆ (''ಐಇಪಿಎಫ್'')

ನಿಯಮದ ಅನುಸರಣೆಗಾಗಿ ಐಇಪಿಎಫ್ ಗೆ ವರ್ಗಾಯಿಸಬೇಕಾದ ಷೇರುಗಳ ಸಂಬಂಧಪಟ್ಟ ಎಲ್ಲಾ ಷೇರುದಾರರಿಗೆ ವೈ ಯಕ್ತಿಕ ಸೂಚನೆಗಳನ್ನು ಕಳುಹಿಸ ಲಾಗಿದೆ. ಸಂಬಂಧಪಟ್ಟ ಷೇರುದಾರರ ಪಟ್ಟಿಯು ಕಂಪನಿಯ ವೆಬ್ಸೈ ಟ್ ನಲ್ಲಿ ಅಂದರೆ https://www.irco.com/en-in/investನ 'ಇನ್ವೆಸ್ಟರ್ಸ್ ವರದಿ'' ಸೆಕ್ಷನ್ನಿನಡಿ ಲಭ್ಯ ವಿರುತ್ತದೆ.

ಈ ಸಂಬಂಧದಡಿ ಕೆಳಕಂಡವುಗಳನ್ನು ಗಮನಿಸಿ:

1. ಭೌತಿಕ ನಮೂನೆಯಲ್ಲಿ ಹೊಂದಿರುವ ಷೇರುಗಳು: ಡೂಪ್ಲಿಕೇಟ್ ಷೇರು ಸರ್ಟಿಫಿಕೇಟ್(ಗಳನ್ನು) ನೀಡಲಾಗುವುದು ಐಇಪಿಎಫ್ಗೆ ವರ್ಗಾಯಿಸ ಲಾಗುವುದು. ನಿಮ್ಮ ಹೆಸರಿನಲ್ಲಿ ನೋಂದಾಯಿಸಲಾದ ಒರಿಜಿನಲ್ ಷೇರು ಸರ್ಟಿಫಿಕೇಟ್(ಗಳು) ಸ್ವಯಂಚಾಲಿತವಾಗಿ ರದ್ದಾಗುತ್ತದೆ. 2. ವಿದ್ಯುನ್ನಾನ ನಮೂನೆಯಲ್ಲಿ ಹೊಂದಿರುವ ಷೇರುಗಳು: ನಿಮ್ಮ ಡಿಮ್ಯಾಟ್ ಖಾತೆಯನ್ನು ಕಾರ್ಪೊರೇಟ್ ಆ್ಯಕ್ಷನ್ ಮೂಲಕ ವರ್ಗಾಯಿಸ ಬೇಕಾದ ಷೇರುಗಳಿಗಾಗಿ ಡೆಬಿಟ್ ಮಾಡಲಾಗುವುದು. ಮತ್ತು ಐಇಪಿಎಫ್ ಗೆ ವರ್ಗಾಯಿಸಲಾಗುವುದು.

ಇದರಂತೆ ಕಂಪನಿಯು ಕೆಳಕಂಡಂತೆ ಈಕ್ವಿಟಿ ಷೇರುಗಳನ್ನು ಮತ್ತು ಪಾವತಿಯಾಗದ/ ಕ್ಲೈಮ್ ಆಗದ ಡಿವಿಡೆಂಟ್ಗಳನ್ನು ವರ್ಗಾಯಿಸುತ್ತದೆ

₹,	ಡಿವಿಡೆಂಟ್	ಘೋಷಣೆಯ ದಿನಾಂಕ	ಐಇಪಿಎಫ್ಗೆ ಬಾಕಿ	ಇನ್ವೆಸ್ಟರ್ಸ್ ಪಾವತಿಯ
ಸಂ.		•	ವರ್ಗಾವಣೆಯ ವಾಯಿದೆ ದಿನಾಂಕ	ಕೊನೆಯ ದಿನಾಂಕ
1	2016-17ನೇ ವರ್ಷದ ಅಂತಿಮ ಡಿವಿಡೆಂಟ್	ಆಗಸ್ಟ್ 3, 2017	ಸೆಪ್ಟೆಂಬರ್ 7, 2024	ಆಗಸ್ಟ್ 10, 2024

ಪಾವತಿಯಾಗದ/ಕ್ಲೈಮ್ ಆಗದ ಡಿವಿಡೆಂಟ್ ಪಾವತಿಗಳಿಗಾಗಿ ಯಾವುದೇ ಮತ್ತೊಂದು ಸೂಚನೆ ಕೊಡದೇ ಕಂಪನಿಯು ಅಂತಹ ಈಕ್ತಿಟಿ ಷೇರುಗಳನ್ನು ಐಇಪಿಎಫ್ಗ್ ವರ್ಗಾಯಿಸುತ್ತದೆ. ಸಂಬಂಧಪಟ್ಟ ಷೇರುದಾರರು ಕ್ಲೈಮ್ ಮಾಡದಿರುವ ಡಿವಿಡಿಂಟ್ ಮೊತ್ತ ಮತ್ತು ಐಇಪಿಎಫ್ ಪ್ರಾಧಿಕಾರದಿಂದ ಷೇರುಗಳು ಎರಡನ್ನೂ ನಿಗದಿತ ಇ-ನಮಾನ ಐಇಪಿಎಫ್-5ರಲ್ಲಿ ಆನ್ಫ್ರೆನ್ ಮೂಲಕ ಮತ್ತು ಅದರ ಭೌತಿಕ ನಮಾನೆಗೆ ಸಹಿ ಹಾಕಿ, (ಕಂಪನಿಯೊಂದಿಗೆ ದಾಖಲಾಗಿರುವ ಮಾದರಿ ಸಹಿಯಂತೆ) ಹಾಗೂ ಐಇಪಿಎಫ್ ರಲ್ಲಿ ತಿಳಿಯಪಡಿಸಿದ ನಿಗದಿತ ದಾಖಲೆಯೊಂದಿಗೆ ಕಂಪನಿಯ ನೋಡಲ್ ಅಧಿಕಾರಿಗೆ ಪರ ಮಾರ್ಶನ ಮತ್ತು ಪರಿಶಿಲನೆ ವರದಿಗಾಗಿ ಸಲ್ಲಿಸಿ ಕ್ಲೈಮ್ ಮಾಡಬಹುದು. ನಿಯಮಗಳಂತೆ ಕ್ಲೈಮ್ ಮಾಡದ ಡಿವಿಡೆಂಟ್ನ ಮತ್ತು ಐಇಪಿಎಫ್ಗೆ ವರ್ಗಾವಣೆಗೊಂಡ ಷೇರುಗಳ ಎದುರಾಗಿ ಯಾವುದೇ ಕ್ಲೈಮ್ ಕಂಪನಿಯಲ್ಲಿ ಇರುವಂತಿಲ್ಲ. ಎಂಬುದನ್ನು ಸಹ ಗಮನಿಸಿ.

ಯಾವುದೇ ಸಷ್ಟನೆಗಳು ಬೇಕಾಗಿದ್ದಲ್ಲಿ, ಸಂಬಂಧಪಟ್ಟ ಷೇರುದಾರರು ನಮ್ಮ ಷೇರು ವರ್ಗಾವಣೆ ಏಜೆಂಟರು ಅಂದರೆ, ಲಿಂಕ್ ಇನ್ ಟೈಮ್ ಇಂಡಿಯಾ ಪ್ಪೈವೇಟ್ ಲಿಮಟೆಡ್, ಯೂನಿಟ್: ಇಂಗರ್ಸೋಲ್-ರಾಂಡ್ (ಇಂಡಿಯಾ) ಲಿಮಟೆಡ್, ಸಿ-101, 1ನೇ ಮಹಡಿ, 247 ಪಾರ್ಕ್ ಎಲ್.ಬಿ.ಎಸ್. ಮಾರ್ಗ್, ವಿಕ್ರೋಲಿ (ಪಶ್ಚಿಮ) ಮುಂಬೈ -400083. ಇಮೇಲ್: csg-unit@linkintime.co.in: ದೂರವಾಣಿ: + 91 8108118484, ಫ್ಯಾಕ್ಸ್: 022 6656 8494 ರವರನ್ನು ಸಂಪರ್ಕಿಸಬಹುದಾಗಿದೆ.

ಸ್ಥಳ: ಬೆಂಗಳೂರು ದಿನಾಂಕ: ಜುಲೈ 11, 2024 ಇಂಗರ್ ಸೋಲ್ - ರ್ವಾಂಡ್ (ಇಂಡಿಯಾ) ಲಿಮಿಟೆಡ್ ಪರವಾಗಿ ಪಿ. ಆರ್. ಶುಭಕರ್ ಮುಖ್ಯ ಹಣಕಾಸಿನ ಅಧಿಕಾರಿಗಳು ಮತ್ತು ಕಂಪನಿ ಕಾರ್ಯದರ್ಶಿ

ಷೆಡ್ಕೂಲ್ ಸ್ರತ್ತಿನ ಬಗ್ಗೆ ಯಾವುದೇ ವ್ಯವಹಾರ ಮಾಡಬಾರದು, ಮಾಡಿದ್ದೇ ಆದಲ್ಲಿ ದಿನಾಂಕ: 31.01.2024 ರಂದ ಇದ್ದಂತೆ ರೂ. 14,40,71,639/- (ರೂಪಾಯ ಹದಿನಾಲ್ನು ಕೋಟಿ ನಲವತ್ತು ಲಕ್ಷ ಎಪ್ಪತ್ತೊಂದು ಸಾವಿರದ ಆರು ನೂರಾ ಮೂವತೊಂಬತ್ತು ಮಾತ್ರ) ಗಳನ್ನು ಸಾಲ ತಿರುವಳಿಯ ದಿನದವರೆಗೆ ಕರಾರಿನ ಬಡ್ಡಿ ಹಾಗೂ ಮುಂದುವರೆದ Sd/- S.F. GOUTAM CHAND ಬಡ್ಡಿ ಹಾಗೂ ಇತರೆ ವೆಚ್ಚಗಳನ್ನು ಒಳಗೊಂಡಂತೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತ ಇವರಿಗೆ ಚುಕ್ತ ಮಾಡುವುದಕ್ಕೆ ಬಾಧ್ಯವಾಗಿರುತ್ತಾರೆ. Advocate **GOUTAM ASSOCIATES**

ಭದ್ರತಾ ಸ್ವತ್ತುಗಳನ್ನು ಹಿಂಪಡೆಯುವುದರ ಕಾಲಾವಕಾಶದ ಕುರಿತಂತೆ ಸರ್ಫೇಸಿ ಕಾಯ್ದೆಯ ಕಲಂ 13 ರ ಉಪ ಕಲಂ 8 ರಲ್ಲಿ ವಿಶದಪಡಿಸಲಾಗಿರುತದೆ ಎಂಬುದನ್ನು ಸಾಲಗಾರರ ಗಮನಕ್ಕೆ ಈ ಮೂಲಕ ತರಲಾಗುತ್ತಿದೆ DESCRIPTION OF THE IMMOVABLE SCHEDULE PROPERTY: Item No.1: All that piece and parcel of the land bearing Sy No.97, measuring 4 Acres, 2 Guntas, situated at Bhangoor Village, Bidar Taluk and District and bounded on: East by : Land belonging to Md Ismail Sindolkar, West by : Land belonging to Sangaramappa and Basavanappa Wali, North by : Land belonging to Vaijnath and Gaudappa Mail Patil, South by : Land in Sy No.99 of Bhangoor, belonging to Papayya Barber.

ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತ

ಸ್ವಾಧೀನ ನೋಟೀಸ್ [ನಿಯಮ 8(1)] (ಸ್ಥಿರ ಸ್ವತ್ತಿಗೆ ಸಂಬಂಧಿಸಿದಂತೆ)

ಕೆಳ ಸಹಿದಾರರು **ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತ** ಇದರ ಸರ್ಫೇಸಿ ಕಾಯ್ದೆಯಡಿ ಅಧಿಕೃತ

ಅಧಿಕಾರಿಯಾಗಿದ್ದು, ಸರ್ವೇಸಿ ಕಾರನ್ನು 2002 ರ ಅಸ್ವಯ ಮತ್ತು ಭದ್ರತಾ ಹಿತಾಸಕ್ತಿ (ಜಾರಿ) ನಿಯಮಗಳು 2002 ರ ನಿಯಮ 3ನ್ನು ಓದಿಕೊಂಡಂತೆ ಕಲಂ 13(12) ರ ಅಸ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ರೂ. 14,40,71,639/-

(ರೂಪಾಯ ಹರಿನಾಲ್ಕು ಕೋಟಿ ನಂದತ್ತು ಲಕ್ಷ ಎಪ್ಪತ್ತೊಂದು ಸಾವಿರದ ಆರು ನೂರಾ ಮಾಡುತೊಂಬತ್ತು ಮಾನ್ನ ಗಳನ್ನು ದಿನಾಂಕ: 31.01.2024 ರಂದು ಇದ್ದಂತೆ ಮತ್ತು ಒಪ್ಪಿತ ದರದಲ್ಲಿ ಮುಂದಿನ ಬಡ್ಡಿ, ಖರ್ಮ ಹಾಗೂ ಇತರೆ ವೆಚ್ಚಗಳನ್ನು ಪಾವತಿಸಲು ಸಾಲಗಾರರಾದ 1) ಮೇ ತಿಂಗ್ ತಕ್ತ ಹುಗರ್ ಮಿಲ್ (ಇಂಡಿಯಾ) ಪ್ರೈವೇಟ್ ಲಿಮಿಟಿಡ್ ನೋಂದಾಯಿತ ಕಛೇರಿ ವಿಳಾಸ: ನಂ.15-9-27, ಮುಕ್ತಿಯಾರ್ ಗುಂಡ್, ಹೈದರಾವಾದ್ – 500012 (ತೆಲಂಗಾಣ). ಫ್ಯಾಕ್ಷರಿ ವಿಳಾಸ: ಭಂಗೂರ್ ವಿಲೇಜ್, ಬೀದರ್ ತಾಲ್ಲೂಕು ಮತ್ತು ಜಿಲ್ಲೆ – 585227 ಇದನ್ನು ಪ್ರತಿನಿಧಿಸುವವರು ಇದರ

ಫ್ಯಾಕ್ಟರಿ ಎಳಸಾ: ಧಂಗೂರ್ ವಿರೇಜ್, ದೀದರ್ ಶಾಲ್ವೂಕ್ರಿ ಮತ್ತು ಜಿಲ್ಲ – 585.27 ಇದನ್ನು ಪ್ರತಿನಿಧಿಸುವವರು ಇದರ ವ್ಯವಸ್ಥಾಸಕ ನಿರ್ದೇಶಕರಾದ ಶ್ರೀ ಸುನೀಲ್ ಕುಮಾರ್ ಆಗರ್ ವಾಲ್, 2) ಶ್ರೀ ಸುನೀಲ್ ಕುಮಾರ್ ಆಗರ್ ವಾಲ್ ಇರ್ ಲೇಟ್ ರಮಾನಂದ್ ಆಗರ್ ವಾಲ್ ಪ್ರಜಾರಕರು, ಆಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಮೇ ಶಿವ್ ಶಕ್ತಿ ಹುಗರ್ ಬಲ್ (ಇಂಡಿಯಾ) ಫೈವೇಟ್ ಲಿಮಿಟೆಡ್, 3) ಶ್ರೀಮತಿ ಮೀನು ಆಗರ್ ವಾಲ್ ಕೋಂ ಶ್ರೀ ಸುನೀಲ್ ಕುಮಾರ್ ಆಗರ್ ವಾಲ್, ನಿರ್ದೇಶಕರು ಮೇ ಶಿವ್ ಶಕ್ತಿ ಹುಗರ್ ವಿಲ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಕ್ರಮ ಸಂಖ್ಯೆ, 2 ಮತ್ತು 3 ಇವರ ವಿಶಾಸ; ನಂ.15–9–27, ಮುಕ್ತಿಯಾರ್ ಗುಂಡ್, ಹೈದರಾಬಾರ್ – 500012, ತೆಲಂಗಾಣ ರಾಜ್ಯ, 4) ಶ್ರೀ ತುನೀತ್ ಆಗರ್ ವಾಲ್ ಏನ್ ಶ್ರೀ ಸುನೀಲ್ ಕುಮಾರ್ ಆಗರ್ ವಾಲ್, ನಿರ್ದೇಶಕರು ಮೇ ಶಿವ್ ಶಕ್ತಿ ಹುಗರ್ ಮಿಲ್ (ಇಂಡಿಯಾ) ಫೈವೇಟ್ ಲಿಮಿಟೆಡ್ ವಿಶಾಸ: ನಂ.15–1–564, ಸಿದ್ಧಿಯುಂಬರ್ ಬಫಾರ್, ಬೇಗಂ ಬಫಾರ್, ನಾಮ್ ಪಲ್ಲಿ, ಹೈದರಾಬಾರ್,

ಕೆಲಂಗಾಣ – 500012 ಇವರುಗಳಿಗೆ ದಿನಾಂಕ: **22.03.2024 ರಂದು** ಡಿಮ್ಯಾಂಡ್ ನೋಟೀಸು ನೀಡಿದ್ದು, ಡಿಮ್ಯಾಂಡ್

ನೋಟೀಸಿನಲ್ಲಿ ತಿಳಿಸಲಾಗಿರುವ ಮೊತ್ತವನ್ನು ಸದರಿ ನೋಟೀಸು ತಲುಪಿದೆ 60 ದಿನಗಳ ಒಳಗಾಗಿ ಪಾವತಿಸುವಂತ

ಸಾಲಗಾರರು ಡಿಮ್ಯಾಂಡ್ ನೋಟೀಸಿನಲ್ಲಿ ಸೂಚಿಸಿರುವ ಮೊತ್ತವನ್ನು ಮರುಪಾವತಿಸಲು ವಿಫಲರಾದುದರಿಂದ

ಸಾಲಗಾರರು ಡಮ್ಯಾಂಡ್ ನೋಟುಸಿನಲ್ಲಿ ಸಾಣವಾಗುವ ಮಾತ್ರವನ್ನು ಮರುಪಾವಕಿಸಲು ವಿಫಲಲಾದುದರರು ಸಾಲಗಾರರು, ಜಾಮೀನುದಾರರು ಮತ್ತು ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ ಕೆಳಸಹಿದಾರರು ಸೆಕ್ನುರಿಟಿ ಇಂಟರೆಸ್ನ ಎನ್ಫೋರ್ಸ್ಮಾರಿಟ್ ರೂಲ್ಡ್ 2002 ರ ನಿಯಮ 8 ನ್ನು ಓದಿಕೊಂಡಂತೆ ಸರ್ಫೇಸಿ ಕಾಯ್ದೆಯ ಕಲಂ 13 ರ ಉಪ ಕಲಂ 4 ರ ಆನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಗಿನ ಷೆಡ್ಕೂಲಿನಲ್ಲಿ ವಿವರಿಸಿರುವ ಷೆಡ್ಕೂಲ್ ಸ್ವತ್ತನ್ನು ದಿಣಾಂಕ 9ನೇ ಜುಲೈ 2024 ರಂದು ಸ್ವಾಧೀನಕ್ಕೆ ಪಡೆದುಕೊಂಡಿರುತ್ತಾರೆ.

ಸಾಲಗಾರರು ಮತ್ತು ಸಮಸ್ತ ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ ಯಾರೂ

ನಂ.1, 'ಉತ್ತಂಗ', ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು – 560018. ಇಣಿ: 080–26676325, 26983700, 22976600, 22976622, 22976656, 22976651

Item No.2: All that piece and parcel of the land bearing Sy No.99, measuring 3 Acres, 3 Guntas, situated at Bhangoor Village, Bidar Taluk and District and bounded on: East by: Bhangoor Tank West by: Land of Basavanappa Wali, North by: Land in Sy.No. 97 of Bhangoor belonging to Sri Veershetty, South by: Lands of Ramanna Kalbernalgi and Chand Khan & Others

Item No.3: Hypothecation regarding Plant and Machinery Registered Deed of Hypothecation regarding plant & machinery dated 01.02.2019, registered on 03.06.2019, as Document No. BDRregarding plant a machinery date of 1.02.2015, registered of 1.03.00.2015, as Document No. BLY 4-00022-2019-20 of Book-IV stored in CD No. BDRD 320, before the Senior Sub-registrar, Bida EXECUTED BY M/s. Shiv Shakti Sugar Mills (India) Pvt. Ltd., in favour of the KSC Apex Bank Ltd.,

SI.No.	The Description of the Hypothecated I	Nos.	
	Machinery Details	_	Use of Machinery
1	Cane Cutter along with 75 H.P. Electrical Motor	1 Set	For cutting of Sugar Cane.
2	Fibroizer, cutter and crusher along with 200 H.P. Electrical Motor	1 Set	For Extra Fine Preparation of Sug- Cane.
3	Cane Milling Section (Tandem) Mill Roller Size 24*x16* with carries motors totally number of rollers 20 along with 2 Nos. of 125 H.P. Motors and 1 No. of 40 H.P. Motor and 4 Nos. of 5 H.P. Motors and reduction gear boxes with inter carrier chain.	5 Nos.	For extraction of Sugar Cane Juice.
4	Sugar Cane Un-loader Crane with unloading platform with cane stock yard along with electrical motors.	1 Set	For Un-loading of sugarcane fro lorries, carts and tractors.
5	Sugar Carrieri.e., from Crane to supply up to the mills Control Electrical Panel Board with required	2 Set	For carrying sugar cane upto the Mills
6	capacity of starters switch gears and O.C.B's.	1 Set	Electrical Power Station for running cutter, fibrozier and mills.
7	M.S. Tank on MS Foundation	2 Nos.	For water supply to the mills. For passing sulphur dioxide gas in sug
8	Sulphur Bhatties	3 Nos.	cane for removing impurities from juice. For filling raw sugar cane juice in the
9	Sulphur Tank	4 Nos.	tanks for treatment of Sulphur Dioxide Ga
10	MS Juice Heaters Scrubbers	3 Nos.	For Boiling of Sulphited juice upto 100° c For filtration of sulphur dioxide gas
			supply to sulphur tanks. For settling of clear juice and mud
12	Continuous Juice Clarifier	1	juice will be deposited below the tank. The Juice will be separated from Mi
13	Rotary Drum Vacuum Filtration Plant	1	through vacuum technology.
14	Hot Juice Pan evaporation and boiling Station 12T capacity	3 Nos.	For evaporation of clear and clarific juice.
15	Concentrators	3 Nos.	For further evaporation of juice 80° bricks
16	Crystallizer	80 Nos.	For cooling & developing sugar crystals
17	Centrifugal Machines	5 Nos.	For separating molasses and sugar this machine.
18	Molasses Bhatty 5 MT Each	5	For boiling of 3rd grade sugar.
19	Crystallizer Tank	20	For cooling and developing sug crystals for 3rd grade sugar.
20	Molasses storage tank	40	For storing of Molasses.
21	Sugar grading M/C	3	For grading of sugar into three differe qualities i.e., C Type, M Type and S Typ
22	1 No. of 10 Tons 23 kg pressure Boller along with feed water pumps 4 Nos with electrical motors and chimney of 150 feet in height with panel board with over head MS Shed	1 No	For Steam generation required f captive power generation and f process juice boiling section.
23	Boiler Water Tank	3 Nos.	For storage of water required for boile
24	Bagasse Carrier	1	For feeding of Bagasse to Boiler.
25	Pressure reducing Station	1	For reducing steam pressure.
26	DM Water Plant	1	For filtration of water total.
27	Turbine (Electrical Power Generation Station) along with alternator of 640 KW with panel board and all accessories.	1	For Power generation.
28	Juice Storage Tank	1	For storing of sugar cane juice.
29	Mix juice storage tank	1	For storing of sugar cane juice.
30	Weigh bridge 20 MT Dial type avery make	1	For weighment of sugarcane.
31	New Weigh bridge 50 MT scale type	1	For weighment of sugarcane.
32	650 KVA transformer	1	For electrical purposes.
33	315 KVA transformer	1	For electrical purposes.
34	200 KVA transformer	1	For electrical purposes.
35	Diesel generator Set 62.5 KVA	1	For electrical power alternate arrangeme in case of breakdown of power.
36	Diesel generator Set 250 KVA	1	For electrical power alternate arrangeme in case of breakdown of power.
37	Submersible pumps	4 Nos.	For bore well water drawing.
38	Lathe Machines and Shaper Machines, drilling machines, welding machines.	11 Nos.	For workshop purpose required for repairing and reconditioning of entil plant and machineries.
39	Weighing Scale	2 Nos.	For Sugar Weighment.
40	Compressors & Water Cooling Stations along with pumps motors.	4 Nos.	For water Cooling
41	Magma Pumps and Juice pumps and Concentrators	32 Nos.	For pumping of sugar cane juice, syn and final masecute of sugar juice.
42	MS Carts	60	For transportation of sugar cane fro fields to factory with the help of bullocks
Plac	e of storage / Installation of the Hypothecate	d Mach	, ,

Place of storage / Installation of the Hypothecated Machinery at factory premises at Bha Village, Bidar Taluk & District - 585227.

ಸ್ಥಳ: ಬಾಂಗೂರ್, ಬೀದರ್ (ತಾಲ್ಲೂಕು) ಮತ್ತು ಜಿಲ್ಲೆ

ಸಹಿ/- ಅಧಿಕೃತ ಅಧಿಕಾರಿ

ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತ

PUBLIC NOTICE

This is to inform the General Public at large that Our Client has negotiated with one Mr. Mr. Manjunath S.E, S/o. S.B. Ekanthappa, who is absolute owner of the Schedule Property, to purchase the Schedule Property /endor). Any person(s) claiming any right, itle or interest of whatsoever nature over the Schedule Property, adverse to the Vendor o otherwise, is called upon to lodge such claim with the undersigned, with supporting documents within 7 days from the date of his publication. In the event no such claim(s) are received within the stipulated time, it shall be lawful for Our Client to presume that there are no valid claim(s) adverse to the Vendor's right, title and interest in the Schedule Property and to proceed with the

Bidaraguppe Village, Artibele Hobli, Anekal Taluk, which is duly converted from Agricultural purposes to Non-Agricultural residential purposes vide Official Memorandum No.ALN(A)(A)CR 212/2015-16 dated 23-03-2016 by the Special Deputy missioner, Bangalore District, Bangalo bounded on the :-. East by : Land belonging to Munishamappa.

West by : Land belonging to Karagada Sampangiramaiah, North by : Government Road, South by: Land belonging to Muniyappa

Sāmya Law Chambers, 327-328, 80 Feet Road, Indiranagar, Bengaluru -560 038. Phone No: +91 8296879810

IN THE COURT OF THE PRINCIPAL CIVIL

BETWEEN: Sri. Manoj Kumar Ekbote PLAINTIFF AND: Smt. Gopamma & Another

D2. RAKSHITHA DEVELOPERS & Home Pvt. Ltd., No.77 'A' Sector Amruthanagar, Sahakaranagar Post, Bangalore-560092. By its Managing Director, Smt. Hemalatha Devaraj, WHEREAS, the Plaintiff has instituted the above case against you and another for the relief of Permanent injunction and other relief of Permanent injunction and other consequential reliefs. You are hereby summoned/noticed to appear in this court in person or by a pleader duly instructed and able to answer all material questions, on 05/08/2024 at 11:00 A.M. to answer claims and as the day fixed for your appearance is appointed for the final disposal of the case, take notice that, in default of your appearance. ake notice that, in default of your appearance on the day aforementioned, the matter will be heard and determined on your absence placing

SCHEDULE: All that piece and parcel of the property bearing Site No.7, Khatha No. 225, formed out of converted land bearing Sy.No.47, New Sy.No.47/P16 Vide conversion order No.ALN-SR-(DA)20/1998-99 dated: 17-06 No.ALN-SR-(DA)20/1998-99 dated: 17-05-1998 Measuring East to West 60 ft. North to South 40 ft. totally measuring 2400 sq.ft., Situated at lithore Village, Kundana Hobli, Devanahalli Taluk, Bangalore Rural District and bounded on the: East by: 30ft. Road, West by: Site No.4, North by: Site No.6, South by: Site No.8

Given under my hand and seal of the court on this 31/05/2024 By order of the Court, Chief Ministerial Officer, Civil Judge & J.M.F.C Court, Devanahalli

Address of the Advocat N. THIMME GOWDA, C. VENKATESHA Advocates Office: No.2, Narayanappa Building, 1st Main, Hebbal, Bangalore-560024.

ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಲ್ಲಿ ರೇಡಿಯೋ / ಕಾಲ್ / ಆಪ್-ಆಧಾರಿತ ಟ್ಯಾಕ್ಟಿಗಳು ಮತ್ತು ಆಟೋಗಳ ಆಕ್ಸೆಸ್ ಕಂಟ್ರೋಲ್ / ನಿರ್ವಹಣೆ ಮತ್ತು ಕಾರ್ಯಾಚರಣೆಯೊಂದಿಗೆ ಏಕೀಕರಿಸಿದ ಪಾರ್ಕಿಂಗ್ ಸೌಕರ್ಯಕ್ಕಾಗಿ ಮೀಸಲಿಟ್ಟ ಪ್ರದೇಶದ ಮ್ಯಾನಿಂಗ್, ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ಇ-ಹರಾಜು

ವ್ಯವಸ್ಥಾಪಕರು ಕೆಳಕಂಡ ದಿನಾಂಕಗಳಲ್ಲಿನ ಇ–ಹರಾಜುಗಳಿಗಾಗಿ ಬಿಡ್ಡುದಾರರನ್ನು ಆಹ್ವಾನಿಸಿದ್ದಾರೆ.

18-07-2024 : ನೈಮತ್ಯ ರೈಲ್ವಿ ವೆಂಗಳೂರು ವಿಧಾಗ, ವೆಂಗಳೂರು ರೈಲ್ವಿ ನಿಲ್ದಾಣ, ಸರ್. ಎಂ. ಎಶ್ವೇಶ್ವರಯ್ಯ ಟರ್ಮಿನಲ್ನಲ್ಲಿ ಆಕ್ಸೆಸ್ ಕಂಟ್ರೋಲ್ನೊಂದಿಗೆ ಏಕೀಕರಿಸಿದ ಪಾರ್ಕಿಂಗ್ ಸೌಕರ್ಯಗಳ ಮ್ಯಾನಿಂಗ್, ಸಂರಕ್ಷಣೆ ಮತ್ತು

19-07-2024 : ನೈಋತ್ಯ ರೈಲ್ವೆ, ಬೆಂಗಳೂರು ವಿಭಾಗ, ಬೆಂಗಳೂರು ರೈಲ್ವೆ ನಿಲ್ದಾಣ, ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ನಲ್ಲಿ ರೇಡಿಯೋ / ಕಾಲ್ / ಆಪ್-ಆಧಾರಿತ ಟ್ಯಾಕ್ಸಿಗಳು ಮತ್ತು ಆಟೋಗಳ ನಿರ್ವಹಣೆ ಮತ್ತು ಕಾರ್ಯಾಚರಣೆಗಾಗಿ ಗುತ್ತಿಗೆ

ಮೇಲಿನ ಗುತ್ತಿಗೆಗಳಿಗಾಗಿ ಬಿಡ್–ಮೂರ್ವ ಸಭೆ : 12 ಜುಲೈ, 2024 (15:30 ಗಂಟೆಗಳು) ಸ್ಥಳ : ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಛೇರಿ ನೆಲಮಹಡಿ, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರ ಛೇಂಬರ್ ನೈಋತ್ಯ ರೈಲ್ವೆ, ಬೆಂಗಳೂರು – 560023.

 ಅ) ಇ–ಹರಾಜಿನ ನಿರ್ಧಾರಿತ ನಿಬಂಧನೆಗಳು ಮತ್ತು ವಿಶೇಷ ನಿಬಂಧನೆಗಳನ್ನು ವೆಬ್ಸ್ಟೆಟ್ www.ireps.gov.in ನಿಂದ ಡೌನ್ಲೋಡ್ ಮಾಡಬಹುದ

ಆ) ವೇಳಾಪಟ್ಟಿಗೆ ಯಾವುದೇ ಸೇರ್ಪಡೆಗಳು / ಬದಲಾವಣೆಗಳಿಗಾಗಿ ವೆಬ್ಸ್ಟೆಟ್ನಲ್ಲಿ ಹರಾಜಿನ ವೇಳಾಪಟ್ಟಿಯನ ಪಿಯುದಿ/250/ಎಎಎಸ್/ಪಿಆರ್*ದಿ/ಎಸ್ಡ್ಬ್ರ್ಯು*ಆರ್/2024-25 ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು, ಬೆಂಗಳೂರ

केनरा बैंक 📣 Canara Bank

ಹಲಸೂರು ಶಾಖೆ ನಂ. 883, 18/10, ಕೇಂಬ್ರಿಡ್ಜ್ ರಸ್ತೆ, ಹಲಸೂರು, ಬೆಂಗಳೂರು – 560008. ಮೆ: 919483530791 ಇ–ಮೇಲ್: cb0791@canarabank.com

ಸ್ಥಿರಾಸ್ತಿಗಳ ಮಾರಾಟಕ್ಕಾಗಿ ಹರಾಜು ಮಾರಾಟ ಸೂಚನೆ ಮಾರಾಟ ಪ್ರಕಟಣೆ

ಪ್ರಾವಿಜನ್ ನಿಯಮ 8(6) ರ ಸೆಕ್ಯೂರಿಟಿ ಇಂಟರೆಸ್ಟ್ ಎನ್ಫೋರ್ಸ್ಮೆಂಟ್ ನಿಯಮ 2002ರ ಸಕ್ಕೂರಿಟೈಜೀಷನ್ ಅಂಡ್ ರಿಕನ್ ಸ್ಟಕ್ಷನ್ ಆಫ್ ಫೈನಾನ್ಸಿಯಲ್ ಅಸೆಟ್ಸ್ ಅಂಡ್ ಎನ್ಫ್ರಾಫೋರ್ಸ್ ಮೆಂಟ್ ಆಫ್ ಸೆಕ್ಯೂರಿಟ ಆ್ಯಕ್ಟ್ 2002ರ ಮತ್ತು ಸೆಕ್ಯೂರಿಟಿ ಇಂಟರೆಸ್ಟ್ ಎನ್ಫೋರ್ಸ್ ಮೆಂಟ್ ನಿಯಮ 2002ರ ಅಡಿಯಲ್ಲಿ ಸ್ಥಿರಾಸ್ತಿಗಳ ಹರಾಜು ಮಾರಾಟ. ಸಾಮಾನ್ಯವಾಗಿ ಸಾರ್ವಜನಿಕರಿಗೆ ಮತ್ತು ಜಾಮೀನುದಾರರಿಗೆ ಈ ಸೂಚನೆ ಮೂಲ

ತಿಳಿಸುವು^{ದೇ}ನೆಂದರೆ, ಭದ್ರತಾ ಸಾಲದಾತರಿಗೆ ಈ ಕೆಳಗೆ ವಿವರಿಸಿದ ಅಡಮಾನಾದ / ವಿಧಿಸಿದ ್ಥರಾಸ್ತಿಯನ್ನು ಅಧಿಕೃತ ಅಧಿಕಾರಿಗಳು, ಕೆನರಾ ಬ್ಯಾಂಕ್, ಹಲಸೂರು ಶಾಖೆ ಇವರು ರಚನಾತ್ಮಕ / ಭೌತಿಕವಾಗಿ ಸ್ವಾಧೀನಪಡಿಸಿಕೊಂಡಿರುತ್ತಾರೆ ಮತ್ತು ದಿನಾಂಕ 31.07.2024 ರಂದು ಸ್ವತ್ತನ್ನು ಎಲ್ಲಿ ಹೇಗಿದೆಯೋ ಹಾಗೆ, ಏನಿದೆಯೋ ಹಾಗೆ, ಹೇಗಿದೆಯೋ ಹಾಗೆ ಆಧಾರದಲ್ಲಿ ಸಾಲ ವಸೂಲಾತಿಗಾಗಿ, ಮಾರಾಟ ಮಾಡಲಾಗುವುದು.

ಸಾಲಗಾರರು: 1. ದಿವಂಗತ ಡಾ. ಚೈತನ್ಯ ರೆಡ್ಡಿ, ಬಿನ್ ಡಾ. ಎಸ್ ಶ್ಯಾಮಲಾ ರೆಡ್ಡಿ ಮತ್ತು 2. ಡಾ ಎಸ್ ಶ್ಯಾಮಲಾ ರೆಡ್ಡಿ, ಕೋಂ. ಲೇಟ್ ಡಾ. ಎಸ್ ಜಿ ರೆಡ್ಡಿ (ತಾಯಿ, ದಿವಂಗತ ಡಾ. ಚೈತನ್ಯ ರೆಡ್ಡಿ ಅವರ **ಜಾಮೀನುದಾರ ಮತ್ತು ಕಾನೂನು ಉತ್ತರಾಧಿಕಾರಿ**) ಮತ್ತು ಶ್ರೀ. ಶ್ರೀನಿವಾಸ್ ರೆಡ್ಡಿ, ಬನ್ ದಿವಂಗತ ಡಾ. ಎಸ್ಜಿ ರೆಡ್ಡಿ (M/s ಶ್ಯಾಮಲಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮಾಲೀಕರು [ದಿವಂಗತ ಡಾ. ಚೈತನ್ಯ ರೆಡ್ಡಿ, ಬಿನ್ ಡಾ. ಎಸ್ಜಿ ರೆಡ್ಡಿರವರ ಸಹೋದರ ಮತ್ತು ಕಾನೂನು ಉತ್ತರಾಧಿಕಾರಿ]), ನಂ. 17 ಕೇಂಬ್ರಡ್ಜ್ ರಸ್ತೆ, ಹಲಸೂರು, ಬೆಂಗಳೂರು ಕರ್ನಾಟಕ – 560008. ವಸೂಲಾತಿಗಾಗಿ **ರೂ. 1,25,57,751.84/–** (ರೂಪಾಯಿಗಳು ಒಂದು ಕೋಟಿ ಇಪ್ಪತ್ತೈದು ಲಕ್ಷ ಐವತ್ತೇಳು ಸಾವಿರ ಏಳುನೂರಾ ಐವತ್ತೊಂದು ಮತ್ತು ಎಂಭತ್ನಾಲ್ಕು ಪೈಸೆ ಮಾತ್ರ) ದಿನಾಂಕ 09.07.2024 ರಂದು ಇದ್ದಂತೆ ಜೊತೆಗೆ ಮುಂದಿನ ಬಡ್ಡಿ ಮತ್ತು ಇತರೆ ಶುಲ್ಕಗಳು ಚುಕ್ತ

ಮಾಡುವುದಕ್ಕೆ ಋಣಭಾದ್ಯರಾಗಿರುತ್ತದೆ. ಮೀಸಲು ಬೆಲೆ: **ರೂ. 6,74,26,000/–,** ಇಎಂಡಿ: **ರೂ**. 6**7,42,600**/–. ಮೊತ್ತವನ್ನು 30.07.2024 ಸಂಜೆ 4.00 ಗಂಟೆಯೊಳಗೆ ಠೇವಣಿ ಮಾಡಬೇಕು.

ಸ್ಥಿರಾಸ್ತಿಗಳ ವಿವರಣೆ: ಎಲ್ಲಾ ಭಾಗ ವಿಭಾಗಗಳನ್ನು ಒಳಗೊಂಡಂತೆ ವಾಸಯೋಗ್ಯ ಡಾ. ಎಸ್ ್ಯಾಮಲಾ ರೆಡ್ಡಿ ಅವರ ಹೆಸರಿನಲ್ಲಿರುವ ನಿವೇಶನ ಸಂಖ್ಯೆ 17/4, ಹಳೆಯ ಸಂಖ್ಯೆ 17/4 ಮತು 17/15 (17/4ರ ಮಹಡಿ) ಆವರಣದಲ್ಲಿ ನಂ. 17, ಪೂರ್ಷದಿಂದ ಪಶ್ಚಿಮಕ್ಕೆ 63 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ 55 ಅಡಿ. ಕೇಂಬ್ರಡ್ಜ್ ರಸ್ತೆ, ಹಲಸೂರು, ಬೆಂಗಳೂರು – 560008. ಚಕ್ಕುಬಂಧಿ: ಷೂರ್ವ: ಸೈಟ್ ನಂ. 17/3, ಪಶ್ಚಿಮ: ಕೇಂಬ್ರಡ್ಜ್ ರಸ್ತೆ ಕ್ರಾಸ್, ಉತ್ತರ: ಕೇಂಬ್ರಡ್ಜ್ ರಸ್ತೆ, ದಕ್ಷಿಣ: ಸೈಟ್ ನಂ. 17/4ಎ ಅರ್ಧ ಭಾಗ. ಶೀರ್ಷಿಕೆ ಹೊಂದಿರುವವರು: ಡಾ. ಎಸ್ ಶ್ಯಾಮಲಾ ರೆಡ್ಡಿ

ಎನ್ಕಂಬರೆನ್ಸ್ ವಿವರಗಳು ಇದ್ದಲ್ಲಿ: ಬ್ಯಾಂಕ್ನ ಜ್ವಾನಕ್ಕೆ ತಿಳಿದಿಲ್ಲ. ಮಾರಾಟದ ವಿವರವಾದ ಷರತ್ತು ಮತ್ತು ನಿಬಂಧನೆಗಳಿಗಾಗಿ ಕೆನರಾ ಬ್ಯಾಂಕ್ ನ ವೆಬ್ಸ್ಬೆಟ್ www.bankeauctionwizard.com ನಲ್ಲಿ ಒದಗಿಸಲಾದ ಇ–ಹರಾಜು ಲಿಂಕ್ ಅನ್ನು ನೋಡಿ ಅಥವಾ ಅಧಿಕೃತ ಅಧಿಕಾರಿ, ಕೆನರಾ ಬ್ಯಾಂಕ್, ಹಲಸೂರು ಶಾಖೆ, ನಂ. 883, $18/\bar{10}$, ಕೇಂಬ್ರಿಡ್ಜ್ ರಸ್ತೆ, ಹಲಸೂರು, ಬೆಂಗಳೂರು -560008. ಮೊ: 919483530791, ಇ–ಮೇಲ್: cb0791@canarabank.com ಇವರನ್ನು ಕಛೇರಿಯ ಯಾವುದೇ ಕೆಲಸದ ದಿನದ ವೇಳೆಯಲ್ಲಿ ಸಂಪರ್ಕಿಸಬಹುದು.

ಅಧಿಕೃತ ಅಧಿಕಾರಿಗಳು, ಕೆನರಾ ಬ್ಯಾಂಕ್

PUBLIC NOTICE

It is hereby notified that, my clients have agreed to purchase the Schedule Property from its owner, SMT.GAYATHRI JAYARAM W/o late Jayaram A. Ramarao, residing at No.543, 32nd Cross, 9th Main, 4th Block, Jayanagar, Bangalore – 560011.

Apart from the said owner, if any other person/s have any manner of claim or interest or demand over the Schedule property or any part thereof by way of sale, lease, mortgage, gift, lien, charge, trust, maintenance, easement, pre-emption or otherwise howsoever, they are hereby requested to file their objection/s (along with the photocopies of the documents on which they are relying), with the undersigned within **10 days** from the date of publication of this notice. Objection/s received thereafter will not be binding on my clients.

SCHEDULE

All that piece and parcel of the residential property bearing Municipal No.52 (CITB/BDA Site No.543), PID No.60-117-52, measuring East to West 40 ft., North to South 60 ft., in all measuring 2400 Sq. Feet., together with a house building thereon comprised of ground and first floor, situated at 32nd 'C' Cross, 4th Block, Jayanagar, Bangalore, within the jurisdiction of BBMP Ward No.168-Pattabhiramanagar Ward and bounded on:

: Site No.542 East by West by : Site No.544 North by Road : Site Nos.521 & 552

Sd/- S.F. GOUTAM CHAND Advocate **GOUTAM ASSOCIATES** No.60, 2nd Floor, Kanakapura Road, Basavanagudi, Bangalore-560 004.

ಸಹಿ/- ಅಧಿಕೃತ ಅಧಿಕಾರಿ

ಕನರಾ ಬ್ಯಾಂಕ್

WIDE RANGE OF MODELS EXPECTED

Indkal Tech inks deal with Acer to make & design smartphones

Devices to be priced between ₹15,000 and ₹50,000

FE BUREAU New Delhi, July 11

CONSUMER ELECTRONICS COMPANY Indkal Technologies has signed a trademark licensing agreement with Acer to design, manufacture and distribute smartphones under the Acer brand in India.

The smartphones will be priced between between ₹15,000 and 50,000.

In 2009, Acer first launched its smartphones in India. In 2016, the company also started assembling smartphones at its facility in Puducherry.

However, the company did not get good traction amid competition from Chinese smartphone companies at that time.

In fact, Acer sold only 30,000 smartphone units in India in 2016, compared to over a million by Xiaomi.

"Acer smartphones are something we have been working on for a couple of years. With Acer smartphones, we are certain that Indian consumers are in for a treat," said Anand Dubey, chief executive officer of Indkal Technologies.

LOCAL PUSH

■ Acer-Indkal smartphones to be available on both online platforms and offline



to over a million by Xiaomi "Our customers will experi-1987, the Acer brand mission ence exceptionally wellhas always been to break barridesigned smartphones with ers between people and techhigh end processors, top notch nology. We are excited that Indkal Technologies will furcamera technology and a host of premium features across the ther this mission in India by range,"Dubey said, adding that

■ In 2009, Acer first

■Acer sold only

30.000

smartphone units

in 2016, compared

providing a wide range of

smartphones under the Acer

segment, Acer has a 12% mar-

ket share in India, as per IDC.

launched its

smartphones

will be designed and manufacbrand that expand end user choices and enrich their expetured in India. rience in the India market," Once launched, Acer smartphones will be available said Jade Zhou, VP of Global for purchase through both e-Strategic Alliances at Acer commerce platforms and Incorporated. offline retail stores across the In the personal computer

"Since its establishment in

all Acer-branded smartphones

₹25,000-cr bank loan fraud

ED arrests **Amtek Auto** promoter

PRESS TRUST OF INDIA New Delhi, July 11

THE ENFORCEMENT DIREC-TORATE (ED) on Thursday said it has arrested the director of an insolvent automotive equipment manufacturing company as part of a money laundering probe linked to an alleged ₹25,000-crore bank loan fraud case. Arvind Dham, the promoter and one of the directors of the Amtek Group, was taken into custody on Tuesday (July 9), it said in a statement.

A special Prevention of Money Laundering Act (PMLA) court in Delhi sent him to a seven-day ED custody after he was produced before it on Wednesday. The money laundering case against the company and its directors stems from an FIR that was registered by CBI on written complaints from IDBI Bank and Bank of Maharashtra, the ED said.

Itwas alleged that loans were diverted through cheating, fraud and criminal breach of trust, causing a wrongful loss of worth ₹673.35 crore to the banks, the agency said.

The Supreme Court in February, while deciding a public interest petition against the Amtek Auto group of companies, directed the ED to probe the case. The agency conducted raids last month at the premises of Dham, another company director Gautam Malhotra and others in Delhi-NCR, Mumbai



A special PMLA court in Delhi has sent Arvind Dham, the promoter and one of the directors of the Amtek Group, to a seven-day ED custody

and Nagpur. It said the Amtek group defaulted on loans taken from more than 15 banks.

Amtek group companies like ARG, ACIL, Amtek Auto, Metallic Forging and Castex Technologies along with other group firms were taken to insolvency, the resolution of which has led to a huge haircut of more than 80% for the banks, causing substantial loss to the financial system, the agency said.

Dham, it alleged, was the "beneficial owner" of several benami properties in various companies, with employees of the group like peons, drivers, field boys and persons with "no linkage" to the group companies, acting as directors.

PepsiCo logs double-digit volume growth in India

PRESS TRUST OF INDIA New Delhi, July 11

GLOBAL FOOD AND BEVER-AGES major PepsiCo on Thursday reported a double-digit growth in beverages volume in India in the second quarter of the 2024 calendar year, thereby leading to a 2% overall rise in the Africa, Middle East & South Asia (AMESA) region. It also said its convenient foods unit volume grew double-digit in India

in the April-June period. Further, the company said its convenient foods unit volume grew 1% in AMESA in the quarter, primarily reflecting doubledigit growth in India and lowsingle digit growth in South



PepsiCo saw a 2% overall rise in the Africa, Middle East & South Asia region

Africa, partially offset by a double-digit decline in the West Asia and a low-single digit decline in Pakistan. "For Q2, developing and emerging markets such as Egypt and Poland each delivered

double-digit organic revenue growth, India and Brazil saw high-single-digit growth, Thailand and Pakistan delivered mid-single-digit growth while Mexico and South Africa delivered low-single-digit growth," it said in its earnings statement.

International developed markets such as Australia and the UK each delivered low-single-digit organic revenue growth, it added. "Year-to-date, we held or gained savoury snack share in China, India, Brazil, Australia, and Pakistan, and for beverages, we held or gained share in Australia, South Korea, China, Thailand, Pakistan, Egypt, Vietnam, Saudi Arabia, the UK and Brazil," the company added.

(IR) Ingersoll Rand

INGERSOLL-RAND (INDIA) LIMITED

CIN: L05190KA1921PLC036321 Regd. Office: First Floor, Subramanya Arcade, No.12/1, Bannerghatta Road, Bengaluru – 560 029.

Telephone: +91 80 4685 5100 Fax: +91 80 4169 4399; Website: www.irco.com

NOTICE

(For transfer of Unclaimed Dividend & Equity Shares of the Company to Investor Education and Protection Fund (IEPF) Account)

NOTICE is hereby given that pursuant to the provisions of section 124(6) of the Companies Act, 2013 read with the Investor Education and Protection Fund Authority (Accounting, Audit, Transfer and Refund) Rules, 2016 and subsequent amendment thereto ("The Rules"), Equity Shares of the Company in respect of which dividend amounts have remained unclaimed for seven consecutive years or more are required to be transferred to Investor Education and Protection Fund ("IEPF")

In compliance with the Rules, the individual notices were sent to all concerned shareholders whose shares are liable to be transferred to IEPF. The list of the concerned shareholders is available on the Company's website i.e. https://www.irco.com/en-in/invest under "Investors Reports" section In this connection, please note the following.

The shares held in physical form: duplicate share certificate(s) will be issued and transferred to IEPF. The original share certificate(s), which stand registered in your names, will stand automatically cancelled.

2. The shares held in electronic form: your demat account will be debited for the shares liable to be transferred by way of corporate action and will be transferred to IEPF.

Accordingly, the Company would be transferring the equity shares and unpaid/unclaimed dividend as below:

Sr. No.	Dividend	Date of Declaration	Due Date for Transfer to IEPF	Last Date for Payment to Investors
1	Final Dividend 2016-17	August 3, 2017	September 7, 2024	August 10, 2024

any further notice. Please note that the concerned shareholders can claim both, the unclaimed dividend amount and the shares from the IEPF Authority by making an application in the prescribed e-Form IEPF-5 online and sending the physical copy of the same, duly signed (as per the specimen signature recorded with the Company), along with requisite documents to the Nodal Officer of Company for the review and issuing verification report. Please also note that no claim shall lie against the Company in respect of unclaimed dividend and shares transferred to IEPF pursuant to the said Rules.

In case of any queries, the concerned shareholders may contact our Share Transfer Agents viz. Link Intime India Private Limited, Unit: Ingersoli-Rand (India) Limited, C-101, 1st Floor, 247, Park L.B.S. Marg. Vikhroli (West), Mumbai - 400083. Email: csg-unit@linkintime.co.in: Phone: +91 810811 8484 Fax: 022 6656 8494.

Place: Bengaluru Date: July 11, 2024

P. R. SHUBHAKAR Chief Financial Officer & Company Secretary

For INGERSOLL-RAND (INDIA) LIMITED

NCCL

country.

NATIONAL COMMODITY CLEARING LIMITED

Reg. office: Ackruti Corporate Park, 1st Floor, L.B.S. Road, Kanjurmarg (West), Mumbai - 400 078 Ph: 91 22 6280 4900 | Fax: 91 22 6280 4901 | Email: contactus@nccl.co.in | Website: http://www.nccl.co.in

NOTICE OF 18TH ANNUAL GENERAL MEETING

Notice is hereby given that the Eighteenth Annual General Meeting ('AGM') of National Commodity Clearing Limited ('the Company') will be held on Monday, August 5, 2024 at 10.00 a.m. (IST) through Video Conferencing ('VC') / Other Audio- Visual Means ('OVAM') to transact the business, as set out in the Notice of AGM dated July 11, 2024. Pursuant to the circulars issued by the Ministry of Corporate Affairs and Securities and Exchange Board of India, AGM will be held through VC / OAVM.

In terms of said circulars, the AGM Notice along with the Annual Report for Financial Year 2023-24 have been sent in electronic mode to all the members on July 11, 2024 at their email addresses registered with the Company. The AGM Notice and Annual Report are also available on the website of the Company http://www.nccl.co.in. The instructions for attending the AGM are provided in the said AGM Notice.

The documents pertaining to the items of business to be transacted at the AGM shall be available for inspection upto the date of the meeting. For National Commodity Clearing Limited

Place: Mumbai Date: July 11, 2024

Rahul Poojari Company Secretary

TINNA RUBBER AND INFRASTRUCTURE LIMITED

Corporate Identity Number: L51909DL1987PLC027186 Regd Off.: Tinna House, No.6, Sultanpur, Mandi Road, Mehrauli, New Delhi-110030 Tel No.: 011-49518530, Fax: 011-26807073 Email: investor@tinna.in, Website: www.tinna.in

NOTICE OF 37[™] ANNUAL GENERAL MEETING AND REMOTE E-VOTING INFORMATION

Notice is hereby given that the 37 th Annual General Meeting ("37th AGM") of the members of Tinna Rubber and Infrastructure Limited, ("the Company") will be held on Friday, August 2, 2024 at 11:00 A.M. (IST) through Video Conferencing/Other Audio Visual Means ("VC/OAVM") facility to transact the ordinary and special business(es) as stated in the Notice of 37th AGM pursuant to the Companies Act, 2013 and various circular issued by the Ministry of Corporate Affairs and the Securities and Exchange Board of India, from time to time. All the Members are hereby informed that -

31, 2024 and remote e-voting and e-voting at AGM details have been sent in electronic mode on July 11, 2024 to all the members whose e-mail are registered with RTA and Depositories as on July 05, 2024. The Annual Report along with Notice of 37th AGM is also available on the website of the company, www.tinna.in, website of Stock Exchange, BSE Limited ('BSE') www.bseindia.com and on the website of National Securities Depository Limited ("NSDL") at www.evoting.nsdl.com 2. Pursuant to Section 91 of the Companies Act, 2013 read with Regulation 42 of SEBI

1. The Annual Report along with Notice of the 37th AGM for financial year ended March

(LODR) Regulations, 2015, we hereby inform you that the Register of Members and Share Transfer Books of the Company will remain closed from July 27, 2024 to August 2, 2024 (both days inclusive) for taking on record the members of the Company for the purpose of 37th AGM of the Company and for final dividend.

3. Pursuant to section 108 of the Companies Act, 2013 read with Rule 20 of the Companies (Management and Administration) Rules, 2014 duly amended and Regulation 44 of the SEBI (Listing Obligations and Disclosure Requirements) Regulations, 2015, as amended from time to time, the Company is pleased to provide Remote e-voting facility for the 37th AGM to the members holding shares either in physical form or dematerialized form to cast their vote on the business (es) as set forth in the Notice of the 37th AGM.

4. The Cut-off date for the purpose of e-voting through electronic voting system of National Securities Depository Limited is Friday, July 26, 2024. The remote e-voting period commences on Tuesday, July 30, 2024 from 09:00 a.m. (IST) and ends on Thursday, August 1, 2024 at 05:00 p.m. (IST). Remote e-voting shall not be allowed beyond 05:00 p.m. on Thursday, August 1, 2024. The remote e-voting module shall be disabled by NSDL for voting thereafter. Once the vote on the resolution is cast by the Member, the Member shall not be allowed to change it subsequently.

5. Mr. Ajay Baroota, FCS No. 3495, COP No. 3945, Proprietor, M/s Ajay Baroota and Associates, Practicing Company Secretaries, New Delhi has been appointed as the Scrutinizer to scrutinize the e-voting/remote e-voting process in respect of items of business to be transacted at the 37th AGM, in a fair and transparent manner. The result of e-voting shall be declared within the stipulated time under applicable laws. The results declared along with the Scrutinizer's Report shall be placed on the Company's website www.tinna.in and on the website of NSDL at www.evoting.nsdl.com and communicated to the Stock Exchange at www.bseindia.com.

6. In case of any person becoming the member of the Company after the dispatch of Notice of AGM but on or before the cut-off date i.e. July 26, 2024, may write an email to evoting@nsdl.co.in for obtaining login ID and password. Further, if the Member is already registered with NSDL remote e-voting platform, then he can use existing User

ID and Password for casting the vote through remote e-voting. 7. The manner of e-voting remotely for members holding shares in dematerialized form, physical mode and for members who have not registered their email addresses is provided in the Notice of 37th AGM. The Members who have cast their vote by remote e-voting prior to 37th AGM may also attend the AGM, but shall not be entitled to cast

8. Members are requested to read the instructions pertaining to joining AGM, manner of casting vote through remote e-voting, e-voting during AGM and attending AGM through

VC/OVAM as printed in the Notice of 37th AGM, carefully. In case of any queries with respect to remote e-voting or e-voting at the 37th AGM, you may refer the Frequently Asked Questions (FAQs) for shareholders and the e-voting user manual for shareholders available in the download section of www.evoting.nsdl.com or call on the toll-free no.: 022-4886 7000 or send a request to Ms. Pallavi Mhatre, Senior Manager, NSDL at pallavid@nsdl.com or at NSDL, 4th Floor, 'A' Wing, Trade World, Kamala Mills Compound, Senapati Bapat Marg, Lower Parel, Mumbai - 400013

For Tinna Rubber and Infrastructure Limited

Holding

Date: 11 July 2024

Place: Bengaluru

Record date i.e., Monday, 5 August 2024.

Sanjay Kumar Rawat Company Secretary and Compliance Officer ICSI M. No. ACS 23729 Date: July 12, 2024



BRITANNIA INDUSTRIES LIMITED (Corporate Identification Number: L15412WB1918PLC002964) Registered Office: 5/1A, Hungerford Street, Kolkata - 700 017 Phone: 033-22872439/2057

Website: www.britannia.co.in Email Id: investorrelations@britindia.com

INFORMATION REGARDING THE 105TH ANNUAL GENERAL MEETING OF THE COMPANY

Members are requested to kindly note that the 105th Annual General Meeting ('AGM') of the Company will be held on Monday, 12 August 2024 at 3:30 P.M. IST through Video Conference ('VC')/Other Audio Visual Means ('OAVM') in compliance with the applicable provisions of the Companies Act, 2013 ('the Act'), Rules made thereunder and the Securities and Exchange Board of India (Listing Obligations and Disclosure Requirements) Regulations, 2015 ('SEBI Listing Regulations, 2015') read with the General Circular No(s). 14/2020 dated 8 April 2020, 17/2020 dated 13 April 2020, 20/2020 dated 5 May 2020 and 09/2023 dated 25 September 2023 ('MCA Circulars') issued by the Ministry of Corporate Affairs, to transact the business that will be set out in the Notice of AGM.

Pursuant to MCA Circulars and SEBI Circular No. SEBI/HO/CFD/CFD-PoD-2/P/CIR/2023/167 dated 7 October 2023 ('SEBI Circular'), Notice convening the 105th AGM along with the Annual Report for FY 2023-24 will be sent only through Email to those Members whose Email addresses are registered with the Company/Depository Participant(s). Members desirous of obtaining the physical copy of the Notice of the 105th AGM and the Annual Report for FY 2023-24, may send request mentioning their Folio No./DP Id and Client Id to the Company at investorrelations@britindia.com.

Members may note that the Notice convening the AGM and Annual Report for FY 2023-24 will also be available on the Company's website at www.britannia.co.in, websites of the Stock exchanges i.e., BSE Limited and National Stock Exchange of India Limited at www.bseindia.com and www.nseindia.com respectively and on the website of National Securities Depository Limited ('NSDL') at www.evoting.nsdl.com. Members can attend and participate in the AGM through the VC/OAVM facility only. The instructions for joining the AGM will be provided in the Notice convening the AGM. Members attending the meeting through VC/OAVM shall be counted for the purpose of reckoning the quorum under Section 103 of the Act.

The Company is providing remote E-voting facility and E-voting facility during the AGM to all its Members to cast their votes on all resolutions as set out in the Notice convening the AGM.

Detailed instructions pertaining to (a) remote E-voting prior to the AGM, (b) E-voting on the day of the AGM and (c) attending the AGM through VC/OAVM mode will be provided in the notes to the Notice convening

In case you have not registered your email address and/or not updated your bank account mandate, please follow below instructions:

Physical Pursuant to Master Circular dated 7 May 2024 and Circular dated 10 June 2024 issued by SEBI, it shall be mandatory for all holders of physical securities to furnish PAN, Contact details (Postal Address with PIN and Mobile Number), Bank A/c details and specimen signature for their corresponding folio numbers.

Shareholders of such folios wherein any one of the above mentioned document/details are not updated, shall be eligible:

To lodge grievance or avail any service request from the RTA only after furnishing PAN and

folios, only through electronic mode with effect from 1 April 2024. Members are requested to register/update the details in prescribed Form ISR-1 and other

For any payment including dividend, interest or redemption payment in respect of such

relevant forms duly filled along with self-attested supporting documents and other relevant forms with M/s. KFin Technologies Limited, Registrar and Share Transfer Agent of the Company ('KFin') at einward.ris@kfintech.com Members may download the prescribed forms from the Company's website at

Members holding shares in Demat mode are requested to register/update their Email

address/Bank Account details as per the process advised by the depository participant(s).

www.britannia.co.in

Final dividend as recommended by the Board of Directors at their Meeting held on 3 May 2024, if declared at the Meeting, will be paid within the time prescribed under law i.e., on or before 10 September 2024, to those Members whose names appear on the Register of Members/Register of Beneficial Owners as on the

The Register of Members and Share Transfer Books of the Company will remain closed from Tuesday, 6 August 2024 to Monday, 12 August 2024 (both days inclusive) for the purpose of AGM and determining the entitlement of the shareholders to the final dividend for the financial year 2023-24.

Members may note that pursuant to the Income Tax Act, 1961, as amended by the Finance Act, 2020 ('the Income Tax Act'), dividend income will be taxable in the hands of the Members, the Company is required to deduct tax at source (TDS) at the prescribed rates at the time of making the payment of dividend to the Members. The tax deduction rate would vary depending on the residential status of the Member and the exemptions as enumerated in the Income Tax Act, subject to the submission of necessary documents.

In this regard, a separate Email communication was sent to the shareholders on 9 July 2024 informing the Members regarding the procedure to avail the applicable tax rate as per the Income Tax Act.

For Britannia Industries Limited

T. V. Thulsidass Company Secretary POST OFFER ADVERTISEMENT IN ACCORDANCE WITH REGULATION 18(12) OF THE SECURITIES EXCHANGE BOARD OF INDIA (SUBSTANTIAL ACQUISITION OF SHARES AND TAKEOVERS) REGULATIONS, 2011, AS AMENDED, WITH RESPECT TO THE OPEN OFFER TO THE PUBLIC SHAREHOLDERS OF

TAVERNIER RESOURCES LIMITED

Registered Office: Plot No- 42 CTS No 1(Pt), Village Deonar, Near Mahesh Pharma, Ancillary Ind Estate, Govandi, Mumbai City, Mumbai - 400043, Maharashtra, India | CIN: L51909MH1994PLC193901 Tel. No: +91-8879382912 | Email: tavernier.resources@gmail.com | Website: www.tavernier.com OPEN OFFER FOR ACQUISITION OF UP TO 15,54,540 (FIFTEEN LAKHS FIFTY-FOUR THOUSAND FIVE HUNDRED FORTY)

VEDAWALA ("ACQUIRER") PURSUANT TO AND IN COMPLIANCE WITH THE REGULATION 3(1) AND 4 OF THE SEBI (SAST) REGULATIONS ("OFFER" OR "OPEN OFFER"). This Post Offer Advertisement ("Post Offer Advertisement") is being issued by Vivro Financial Services Private Limited, ("Manager to the Offer"), on behalf of the Acquirer pursuant to Regulation 18(12) of the SEBI (SAST) Regulations. The Detailed Public Statement with respect to the aforementioned offer was published on in Financial Express (English) (All Editions).

Jansatta (Hindi) (All Editions) and Navshakti (Marathi) (Mumbai Edition) ("Newspapers") on Friday, March 1, 2024. The

FULLY PAID-UP EQUITY SHARES OF FACE VALUE OF ₹ 10/- EACH ("EQUITY SHARES") OF TAVERNIER RESOURCES

LIMITED (THE "TARGET COMPANY") FROM THE PUBLIC SHAREHOLDERS OF THE TARGET COMPANY, BY AMIT

Pre-Offer Advertisement was published on June 13, 2024, in the same newspapers. Capitalized terms used but not defined in this Post Offer Advertisement shall have the same meanings assigned to such terms in the Letter of Offer dated June 5, 2024.

Sr. No.	Particulars	Details	
1	Name of the Target Company:	Tavernier Resources Limited	
2.	Name of the Acquirer:	Amit Vedawala	
3.	Name of the Manager to the Offer:	Vivro Financial Services Private Limited	
4,	Name of the Registrar to the Offer:	Link Intime India Private Limited	
5.	Offer Details a. Date of Opening of the Offer b. Date of Closure of the Offer	Friday, June 14, 2024 Friday, June 28, 2024	

Wednesday, July 10, 2024

Date of Payment of Consideration:

Sr. No.	Particulars	(Assuming fu	Offer Document III acceptance Offer)	Act	ıals
7.1	Offer Price	16	.50	16.50	
7.2	Aggregate number of Equity Shares tendered	15,5	4,540	20	00
7.3	Aggregate number of Equity Shares accepted	15,5	4,540	20	00
7.4	Size of the Offer (Number of Equity Shares multiplied by Offer Price per Equity Share)	2,56,4	49,910	3,3	00
7.5	Shareholding of the Acquirer and PAC before Agreements / Public Announcement • Number of Equity Shares a. Acquirer b. PACs • % of Fully Diluted Equity Share Capital	Nil Nil Nil Not Applicable Not Applica		olicable	
7.6	Equity Shares Acquired by way of Share Purchase Agreement dated February 23, 2024 Number Sof Fully Diluted Equity Share Capital	33,15,916 55.46		33,15,916 55.46	
7.7	Equity Shares Acquired by way of Open Offer Number of Equity Shares acquired Sof Fully Diluted Equity Share Capital	15,54,540 26		17.00	00 03
7.8	Shares acquired after Detailed Public Statement Number of shares acquired Price of the shares acquired Mof Fully Diluted Equity Share Capital	Nil Nil Nil		N N N	il
7.9	Post offer shareholding of Acquirer and PAC Number of Equity Shares a. Acquirer b. PACs % of Fully Diluted Equity Share Capital a. Acquirer b. PACs	48,70,456 Not Applicable 81.46 Not Applicable		Not App	5,116 blicable 46 blicable
7.10	Pre & Post offer shareholding of the Public	Pre Offer	Post Offer	Pre Offer	Post Offer
	Number	Nil	48,70,456	Nit	33,16,116
	% of Fully Diluted Equity Share Capital	Nil	81.46	Nit	55.46

8. The Acquirer accept full responsibility for the information contained in this Post Offer Advertisement and also for

obligations under the SEBI (SAST) Regulations. 9. A copy of this Post Offer Advertisement will be available on the websites of SEBI at www.sebi.gov.in, BSE Limited at

www.bseindia.com and Manager to the Offer at www.vivro.net. ISSUED BY MANAGER TO THE OFFER ON BEHALF OF THE ACQUIRER **VIVRO FINANCIAL SERVICES PRIVATE LIMITED**

Date: July 11, 2024

Vivro House, 11 Shashi Colony, Opp. Suvidha Shopping Centre, Paldi, Ahmedabad - 380007. Gujarat. India. | CIN: U67120GJ1996PTC029182 | Tel. No.: 079- 4040 4242 Email: investors@vivro.net | Website: www.vivro.net | Contact Person: Shivam Patel SEBI Registration No.: MB/INM000010122

Place: New Jersey, USA.

Ahmedabad

Sd/-

Acquirer

Amit Vedawala

financialexp.epapr.in

WIDE RANGE OF MODELS EXPECTED

Indkal Tech inks deal with Acer to make & design smartphones

between ₹15,000

CONSUMER ELECTRONICS COMPANY Indkal Technologies has signed a trademark licensing agreement with Acer to design, manufacture and distribute smartphones under the Acer brand in India.

In 2009, Acer first launched its smartphones in India. In 2016, the company also started assembling smartphones at its facility in

However, the company did not get good traction amid competition from Chinese smartphone companies at

30,000 smartphone units in over a million by Xiaomi.

something we have been working on for a couple of years. With Acer smartphones, we are certain that Indian consumers are in for a treat," said Anand Dubey, chief executive officer of Indkal Technologies.

LOCAL PUSH

Acer-Indkal smartphones to be available on both



"Our customers will experience exceptionally welldesigned smartphones with high end processors, top notch camera technology and a host of premium features across the range,"Dubey said, adding that all Acer-branded smartphones will be designed and manufactured in India.

Once launched, Acer smartphones will be available for purchase through both ecommerce platforms and offline retail stores across the country.

"Since its establishment in

₹25,000-cr bank loan fraud

ED arrests Amtek Auto promoter

PRESS TRUST OF INDIA New Delhi, July 11

■ In 2009, Acer first

■Acer sold only

smartphone units

in 2016, compared

to over a million

1987, the Acer brand mission

has always been to break barri-

ers between people and tech-

nology. We are excited that

Indkal Technologies will fur-

ther this mission in India by

providing a wide range of

smartphones under the Acer

Incorporated.

by Xiaomi

30,000

launched its

THE ENFORCEMENT DIREC-**TORATE** (ED) on Thursday said it has arrested the director of an insolvent automotive equipment manufacturing company as part of a money laundering probe linked to an alleged ₹25,000-crore bank loan fraud case. Arvind Dham, the promoter and one of the directors of the Amtek Group, was taken into custody on Tuesday (July 9), it said in a statement.

court in Delhi sent him to a Wednesday. The money laundering case against the comfrom an FIR that was registered by CBI on written complaints from IDBI Bank and Bank of Maharashtra, the ED said.

It was alleged that loans were diverted through cheating, fraud and criminal breach of trust, causing a wrongful loss of worth ₹673.35 crore to the banks, the agency said.

The Supreme Court in February, while deciding a public interest petition against the Amtek Auto group of companies, directed the ED to probe the case. The agency conducted raids last month at the premises of Dham, another company director Gautam Malhotra and others in Delhi-NCR, Mumbai



A special PMLA court in Delhi has sent **Arvind Dham, the** promoter and one of the directors of the Amtek Group, to a seven-day ED custody

and Nagpur. It said the Amtek group defaulted on loans taken

ARG,ACIL,AmtekAuto,Metallic Forging and Castex Technolotem, the agency said.

Dham, it alleged, was the "beneficial owner" of several benami properties in various companies, with employees of the group like peons, drivers, field boys and persons with "no linkage" to the group companies,

PepsiCo logs double-digit volume growth in India

PRESS TRUST OF INDIA New Delhi, July 11

GLOBAL FOOD AND BEVER-AGES major PepsiCo on Thursday reported a double-digit growth in beverages volume in India in the second quarter of the 2024 calendaryear, thereby leading to a 2% overall rise in

the Africa, Middle East & South Asia (AMESA) region. It also said its convenient foods unit volume grew double-digit in India in the April-June period. Further, the company said its

convenient foods unit volume grew 1% in AMESA in the quarter, primarily reflecting doubledigit growth in India and lowsingle digit growth in South



PepsiCo saw a 2% overall rise in the Africa, Middle East & South Asia region

Africa, partially offset by a double-digit decline in the West Asia and a low-single digit decline in Pakistan. "For Q2, developing and emerging markets such as Egypt and Poland each delivered

double-digit organic revenue growth, India and Brazil saw high-single-digit growth, Thailand and Pakistan delivered mid-single-digit growth while Mexico and South Africa delivered low-single-digit growth,"it said in its earnings statement.

International developed markets such as Australia and the UK each delivered low-single-digit organic revenue growth, it added. "Year-to-date, we held orgained savoury snack share in China, India, Brazil, Australia, and Pakistan, and for beverages, we held or gained share in Australia, South Korea, China Thailand, Pakistan, Egypt, Vietnam, Saudi Arabia, the UK and Brazil,"the company added.



INGERSOLL-RAND (INDIA) LIMITED

CIN: L05190KA1921PLC036321

Regd. Office: First Floor, Subramanya Arcade, No.12/1, Bannerghatta Road, Bengaluru – 560 029. Telephone: +91 80 4685 5100 Fax: +91 80 4169 4399; Website: www.irco.com

NOTICE

(For transfer of Unclaimed Dividend & Equity Shares of the Company to Investor Education and Protection Fund (IEPF) Account)

NOTICE is hereby given that pursuant to the provisions of section 124(6) of the Companies Act, 2013 read with the Investor Education and Protection Fund Authority (Accounting, Audit, Transfer and Refund) Rules, 2016 and subsequent amendment thereto ("The Rules"), Equity Shares of the Company in respect of which dividend amounts have remained unclaimed for seven consecutive years or more are required to be transferred to Investor Education and Protection Fund ("IEPF")

In compliance with the Rules, the individual notices were sent to all concerned shareholders whose shares are liable to be transferred to IEPF. The list of the concerned shareholders is available on the Company's website i.e. https://www.irco.com/en-in/invest under "Investors Reports" section.

In this connection, please note the following. The shares held in physical form: duplicate share certificate(s) will be issued and transferred to IEPF.

The original share certificate(s), which stand registered in your names, will stand automatically cancelled. The shares held in electronic form: your demat account will be debited for the shares liable to be

transferred by way of corporate action and will be transferred to IEPF. Accordingly, the Company would be transferring the equity shares and unpaid/unclaimed dividend as below:

Dividend Date of Declaration Due Date for Last Date for Payment Transfer to IEPF No. to Investors 1 Final Dividend 2016-17 August 3, 2017 September 7, 2024 August 10, 2024 The Company will proceed to transfer the Equity Shares along with unpaid/unclaimed dividend to IEPF without

any further notice. Please note that the concerned shareholders can claim both, the unclaimed dividend amount and the shares from the IEPF Authority by making an application in the prescribed e-Form IEPF-5

online and sending the physical copy of the same, duly signed (as per the specimen signature recorded with the Company), along with requisite documents to the Nodal Officer of Company for the review and issuing verification report. Please also note that no claim shall lie against the Company in respect of unclaimed dividend and shares transferred to IEPF pursuant to the said Rules. In case of any queries, the concerned shareholders may contact our Share Transfer Agents viz. Link Intime

India Private Limited, Unit: Ingersoll-Rand (India) Limited, C-101, 1st Floor, 247, Park L.B.S. Marg, Vikhroli (West), Mumbai - 400083. Email: csg-unit@linkintime.co.in: Phone: +918108118484 Fax: 02266568494

For INGERSOLL-RAND (INDIA) LIMITED P. R. SHUBHAKAR Chief Financial Officer & Company Secretary

BRITANNIA

BRITANNIA INDUSTRIES LIMITED (Corporate Identification Number: L15412WB1918PLC002964)

Registered Office: 5/1A, Hungerford Street, Kolkata - 700 017 Phone: 033-22872439/2057 Website: www.britannia.co.in Email Id: investorrelations@britindia.com

INFORMATION REGARDING THE 105TH ANNUAL GENERAL MEETING OF THE COMPANY

Members are requested to kindly note that the 105th Annual General Meeting ('AGM') of the Company will be held on Monday, 12 August 2024 at 3:30 P.M. IST through Video Conference ('VC')/Other Audio Visual Means ('OAVM') in compliance with the applicable provisions of the Companies Act, 2013 ('the Act'), Rules made thereunder and the Securities and Exchange Board of India (Listing Obligations and Disclosure Requirements) Regulations, 2015 ('SEBI Listing Regulations, 2015') read with the General Circular No(s). 14/2020 dated 8 April 2020, 17/2020 dated 13 April 2020, 20/2020 dated 5 May 2020 and 09/2023 dated 25 September 2023 ('MCA Circulars') issued by the Ministry of Corporate Affairs, to transact the business that will be set out in the Notice of AGM.

Pursuant to MCA Circulars and SEBI Circular No. SEBI/HO/CFD/CFD-PoD-2/P/CIR/2023/167 dated 7 October 2023 ('SEBI Circular'), Notice convening the 105th AGM along with the Annual Report for FY 2023-24 will be sent only through Email to those Members whose Email addresses are registered with the Company/Depository Participant(s). Members desirous of obtaining the physical copy of the Notice of the 105th AGM and the Annual Report for FY 2023-24, may send request mentioning their Folio No./DP Id and Client Id to the Company at investorrelations@britindia.com.

Members may note that the Notice convening the AGM and Annual Report for FY 2023-24 will also be available on the Company's website at www.britannia.co.in, websites of the Stock exchanges i.e., BSE Limited and National Stock Exchange of India Limited at www.bseindia.com and www.nseindia.com respectively and on the website of National Securities Depository Limited ('NSDL') at www.evoting.nsdl.com. Members can attend and participate in the AGM through the VC/OAVM facility only. The instructions for joining the AGM will be provided in the Notice convening the AGM. Members attending the meeting through VC/OAVM shall be counted for the purpose of reckoning the quorum under Section The Company is providing remote E-voting facility and E-voting facility during the AGM to all its Members to

cast their votes on all resolutions as set out in the Notice convening the AGM.

Detailed instructions pertaining to (a) remote E-voting prior to the AGM, (b) E-voting on the day of the AGM and (c) attending the AGM through VC/OAVM mode will be provided in the notes to the Notice convening the AGM.

In case you have not registered your email address and/or not updated your bank account mandate, please

Pursuant to Master Circular dated 7 May 2024 and Circular dated 10 June 2024 issued by Physical SEBI, it shall be mandatory for all holders of physical securities to furnish PAN, Contact details (Postal Address with PIN and Mobile Number), Bank A/c details and specimen signature for their corresponding folio numbers. Shareholders of such folios wherein any one of the above mentioned document/details are not updated, shall be eligible: To lodge grievance or avail any service request from the RTA only after furnishing PAN and For any payment including dividend, interest or redemption payment in respect of such folios, only through electronic mode with effect from 1 April 2024. Members are requested to register/update the details in prescribed Form ISR-1 and other relevant forms duly filled along with self-attested supporting documents and other relevant forms with M/s. KFin Technologies Limited, Registrar and Share Transfer Agent of the Company ('KFin') at einward.ris@kfintech.com Members may download the prescribed forms from the Company's website at www.britannia.co.in Demat Members holding shares in Demat mode are requested to register/update their Email Holding

Final dividend as recommended by the Board of Directors at their Meeting held on 3 May 2024, if declared at the Meeting, will be paid within the time prescribed under law i.e., on or before 10 September 2024, to those Members whose names appear on the Register of Members/Register of Beneficial Owners as on the Record date i.e., Monday, 5 August 2024.

address/Bank Account details as per the process advised by the depository participant(s).

The Register of Members and Share Transfer Books of the Company will remain closed from Tuesday, 6 August 2024 to Monday, 12 August 2024 (both days inclusive) for the purpose of AGM and determining the entitlement of the shareholders to the final dividend for the financial year 2023-24.

Members may note that pursuant to the Income Tax Act, 1961, as amended by the Finance Act, 2020 ('the Income Tax Act'), dividend income will be taxable in the hands of the Members, the Company is required to deduct tax at source (TDS) at the prescribed rates at the time of making the payment of dividend to the Members. The tax deduction rate would vary depending on the residential status of the Member and the exemptions as enumerated in the Income Tax Act, subject to the submission of necessary documents.

In this regard, a separate Email communication was sent to the shareholders on 9 July 2024 informing the Members regarding the procedure to avail the applicable tax rate as per the Income Tax Act.

For Britannia Industries Limited

T. V. Thulsidass financialexp.epapr.in Secretary

POST OFFER ADVERTISEMENT IN ACCORDANCE WITH REGULATION 18(12) OF THE SECURITIES EXCHANGE BOARD OF INDIA (SUBSTANTIAL ACQUISITION OF SHARES AND TAKEOVERS) REGULATIONS, 2011, AS AMENDED, WITH RESPECT TO THE OPEN OFFER TO THE PUBLIC SHAREHOLDERS OF

City, Mumbai - 400043, Maharashtra, India | CIN: L51909MH1994PLC193901

TAVERNIER RESOURCES LIMITED Registered Office: Plot No- 42 CTS No 1(Pt), Village Deonar, Near Mahesh Pharma, Ancillary Ind Estate, Govandi, Mumbai

Tel. No: +91-8879382912 | Email: tavernier.resources@gmail.com | Website: www.tavernier.com OPEN OFFER FOR ACQUISITION OF UP TO 15,54,540 (FIFTEEN LAKHS FIFTY-FOUR THOUSAND FIVE HUNDRED FORTY) FULLY PAID-UP EQUITY SHARES OF FACE VALUE OF ₹ 10/- EACH ("EQUITY SHARES") OF TAVERNIER RESOURCES LIMITED (THE "TARGET COMPANY") FROM THE PUBLIC SHAREHOLDERS OF THE TARGET COMPANY, BY AMIT

VEDAWALA ("ACQUIRER") PURSUANT TO AND IN COMPLIANCE WITH THE REGULATION 3(1) AND 4 OF THE SEBI (SAST) REGULATIONS ("OFFER" OR "OPEN OFFER"). This Post Offer Advertisement ("Post Offer Advertisement") is being issued by Vivro Financial Services Private Limited, ("Manager to the Offer"), on behalf of the Acquirer pursuant to Regulation 18(12) of the SEBI (SAST) Regulations. The Detailed

Public Statement with respect to the aforementioned offer was published on in Financial Express (English) (All Editions), Jansatta (Hindi) (All Editions) and Navshakti (Marathi) (Mumbai Edition) ("Newspapers") on Friday, March 1, 2024. The Pre-Offer Advertisement was published on June 13, 2024, in the same newspapers. Capitalized terms used but not defined in this Post Offer Advertisement shall have the same meanings assigned to such terms

in the Letter of Offer dated June 5, 2024.

Sr. No.	Particulars	Details	
1.	Name of the Target Company:	Tavernier Resources Limited	
2.	Name of the Acquirer:	Amit Vedawala	
3,	Name of the Manager to the Offer:	Vivro Financial Services Private Limited	
4.	Name of the Registrar to the Offer:	Link Intime India Private Limited	
5.	Offer Details a. Date of Opening of the Offer b. Date of Closure of the Offer	Friday, June 14, 2024 Friday, June 28, 2024	
6.	Date of Payment of Consideration:	Wednesday, July 10, 2024	

Pronosed in the Offer Document

Place: Bengaluru

Date: July 11, 2024

Sr. No.	Particulars	(Assuming fo	Proposed in the Offer Document (Assuming full acceptance in the Offer)		ıals	
7.1	Offer Price	16	16.50		50	
7.2	Aggregate number of Equity Shares tendered	15,54,540		200		
7.3	Aggregate number of Equity Shares accepted	15,5	4,540	20	00	
7.4	Size of the Offer (Number of Equity Shares multiplied by Offer Price per Equity Share)	2,56,	49,910	3,3	00	
7.5	Shareholding of the Acquirer and PAC before Agreements / Public Announcement • Number of Equity Shares a. Acquirer b. PACs Not Applicable		5356	Not App	olicable	
7.6	Equity Shares Acquired by way of Share Purchase Agreement dated February 23, 2024 Number Not Fully Diluted Equity Share Capital	200000000	33,15,916 55,46		33,15,916 55.46	
7.7	Equity Shares Acquired by way of Open Offer Number of Equity Shares acquired The share Capital	3153	15,54,540 26		00	
7.8	Shares acquired after Detailed Public Statement Number of shares acquired Price of the shares acquired Mof Fully Diluted Equity Share Capital	1	Nii Nii	N N	il	
7.9	Post offer shareholding of Acquirer and PAC Number of Equity Shares a. Acquirer b. PACs % of Fully Diluted Equity Share Capital a. Acquirer b. PACs	48,7 Not Ap	0,456 oplicable 1.46 oplicable	Not App	5,116 blicable 46 blicable	
7.10	Pre & Post offer shareholding of the Public	Pre Offer	Post Offer	Pre Offer	Post Offe	
	Number	Nil	48,70,456	Nil	33,16,11	
	% of Fully Diluted Equity Share Capital	Nil	81.46	Nil	55.46	

8. The Acquirer accept full responsibility for the information contained in this Post Offer Advertisement and also for obligations under the SEBI (SAST) Regulations.

VIVRO FINANCIAL SERVICES PRIVATE LIMITED

9. A copy of this Post Offer Advertisement will be available on the websites of SEBI at www.sebi.gov.in, BSE Limited at

www.bseindia.com and Manager to the Offer at www.vivro.net. ISSUED BY MANAGER TO THE OFFER ON BEHALF OF THE ACQUIRER

Vivro House, 11 Shashi Colony, Opp. Suvidha Shopping Centre, Paldi, Ahmedabad - 380007. Gujarat. India. | CIN: U67120GJ1996PTC029182 | Tel. No.: 079- 4040 4242 Email: investors@vivro.net | Website: www.vivro.net | Contact Person: Shivam Patel SEBI Registration No.: MB/INM000010122

Date: July 11, 2024 Place: New Jersey, USA. Amit Vedawala Acquirer

Date: July 12, 2024 Place: New Delhi

BENGALURU

Devices to be priced and ₹50,000

FE BUREAU New Delhi, July 11

The smartphones will be priced between between ₹15,000 and 50,000.

Puducherry.

that time. In fact, Acer sold only

India in 2016, compared to "Acer smartphones are

NATIONAL COMMODITY CLEARING LIMITED CIN: U74992MH2006PLC163550

Reg. office: Ackruti Corporate Park, 1st Floor, L.B.S. Road, Kanjurmarg (West), Mumbai - 400 078 Ph: 91 22 6280 4900 | Fax: 91 22 6280 4901 | Email: contactus@nccl.co.in | Website: http://www.nccl.co.in

NOTICE OF 18TH ANNUAL GENERAL MEETING

Notice is hereby given that the Eighteenth Annual General Meeting ('AGM') of National Commodity Clearing Limited ('the Company') will be held on Monday, August 5, 2024 at 10.00 a.m. (IST) through Video Conferencing ('VC') / Other Audio- Visual Means ('OVAM') to transact the business, as set out in the Notice of AGM dated July 11, 2024. Pursuant to the circulars issued by the Ministry of Corporate Affairs and Securities and Exchange Board of India, AGM will be held

In terms of said circulars, the AGM Notice along with the Annual Report for Financial Year 2023-24 have been sent in electronic mode to all the members on July 11, 2024 at their email addresses registered with the Company. The AGM Notice and Annual Report are also available on the website of the Company http://www.nccl.co.in. The instructions for attending the AGM are provided in the

The documents pertaining to the items of business to be transacted at the AGM shall be available for inspection upto the date of the meeting.

Place: Mumbai

All the Members are hereby informed that: -

For National Commodity Clearing Limited Rahul Poojari Date: July 11, 2024 Company Secretary (ACS: 23117)

TINNA RUBBER AND INFRASTRUCTURE LIMITED Corporate Identity Number: L51909DL1987PLC027186 Regd Off.: Tinna House, No.6, Sultanpur, Mandi Road, Mehrauli, New Delhi-110030

Tel No.: 011-49518530, Fax: 011-26807073 Email: investor@tinna.in, Website: www.tinna.in

NOTICE OF 37TH ANNUAL GENERAL MEETING AND REMOTE E-VOTING INFORMATION Notice is hereby given that the 37 th Annual General Meeting ("37th AGM") of the members of Tinna Rubber and Infrastructure Limited, ("the Company") will be held on Friday, August 2 2024 at 11:00 A.M. (IST) through Video Conferencing/Other Audio Visual Means ("VC/OAVM") facility to transact the ordinary and special business(es) as stated in the Notice of 37th AGM pursuant to the Companies Act, 2013 and various circular issued by the

Ministry of Corporate Affairs and the Securities and Exchange Board of India, from time to time.

1. The Annual Report along with Notice of the 37th AGM for financial year ended March 31, 2024 and remote e-voting and e-voting at AGM details have been sent in electronic mode on July 11, 2024 to all the members whose e-mail are registered with RTA and Depositories as on July 05, 2024. The Annual Report along with Notice of 37th AGM is also available on the website of the company, www.tinna.in, website of Stock Exchange, BSE Limited ("BSE") www.bseindia.com and on the website of National Securities Depository Limited ("NSDL") at www.evoting.nsdl.com

(LODR) Regulations, 2015, we hereby inform you that the Register of Members and Share Transfer Books of the Company will remain closed from July 27, 2024 to August 2, 2024 (both days inclusive) for taking on record the members of the Company for the purpose of 37th AGM of the Company and for final dividend. 3. Pursuant to section 108 of the Companies Act, 2013 read with Rule 20 of the Companies (Management and Administration) Rules, 2014 duly amended and

Regulation 44 of the SEBI (Listing Obligations and Disclosure Requirements)

Regulations, 2015, as amended from time to time, the Company is pleased to provide Remote e-voting facility for the 37th AGM to the members holding shares either in

Pursuant to Section 91 of the Companies Act, 2013 read with Regulation 42 of SEBI

physical form or dematerialized form to cast their vote on the business (es) as set forth in the Notice of the 37th AGM. 4. The Cut-off date for the purpose of e-voting through electronic voting system of National Securities Depository Limited is Friday, July 26, 2024. The remote e-voting period commences on Tuesday, July 30, 2024 from 09:00 a.m. (IST) and ends on Thursday, August 1, 2024 at 05:00 p.m. (IST). Remote e-voting shall not be allowed beyond 05:00 p.m. on Thursday, August 1, 2024. The remote e-voting module shall be

disabled by NSDL for voting thereafter. Once the vote on the resolution is cast by the

Member, the Member shall not be allowed to change it subsequently. 5. Mr. Ajay Baroota, FCS No. 3495, COP No. 3945, Proprietor, M/s Ajay Baroota and Associates, Practicing Company Secretaries, New Delhi has been appointed as the Scrutinizer to scrutinize the e-voting/remote e-voting process in respect of items of business to be transacted at the 37th AGM, in a fair and transparent manner. The result of e-voting shall be declared within the stipulated time under applicable laws. The results declared along with the Scrutinizer's Report shall be placed on the Company's website www.tinna.in and on the website of NSDL at www.evoting.nsdl.com and communicated to the Stock Exchange at www.bseindia.com.

6. In case of any person becoming the member of the Company after the dispatch of Notice of AGM but on or before the cut-off date i.e. July 26, 2024, may write an email to evoting@nsdl.co.in for obtaining login ID and password. Further, if the Member is already registered with NSDL remote e-voting platform, then he can use existing User ID and Password for casting the vote through remote e-voting.

The manner of e-voting remotely for members holding shares in dematerialized form physical mode and for members who have not registered their email addresses is provided in the Notice of 37th AGM. The Members who have cast their vote by remote e-voting prior to 37th AGM may also attend the AGM, but shall not be entitled to cast their vote again.

Members are requested to read the instructions pertaining to joining AGM, manner of casting vote through remote e-voting, e-voting during AGM and attending AGM through VC/OVAM as printed in the Notice of 37th AGM, carefully. In case of any queries with respect to remote e-voting or e-voting at the 37th AGM, you may

refer the Frequently Asked Questions (FAQs) for shareholders and the e-voting user manual for shareholders available in the download section of www.evoting.nsdl.com or call on the toll-free no .: 022-4886 7000 or send a request to Ms. Pallavi Mhatre, Senior Manager, NSDL at pallavid@nsdl.com or at NSDL, 4th Floor, 'A' Wing, Trade World, Kamala Mills Compound Senapati Bapat Marg, Lower Parel, Mumbai - 400013 For Tinna Rubber and Infrastructure Limited

> Sanjay Kumar Rawat Company Secretary and Compliance Officer ICSI M. No. ACS 23729

Date: 11 July 2024

Place: Bengaluru

A special Prevention of Money Laundering Act (PMLA) seven-day ED custody after he was produced before it on pany and its directors stems

brand that expand end user choices and enrich their experience in the India market," said Jade Zhou, VP of Global Strategic Alliances at Acer In the personal computer segment, Acer has a 12% market share in India, as per IDC.

from more than 15 banks. Amtek group companies like

gies along with other group firms were taken to insolvency, the resolution of which has led to a huge haircut of more than 80% for the banks, causing substantial loss to the financial sys-

acting as directors.

WIDE RANGE OF MODELS EXPECTED

Indkal Tech inks deal with Acer to make & design smartphones

Devices to be priced between ₹15,000 and ₹50,000

FE BUREAU New Delhi, July 11

CONSUMER ELECTRONICS COMPANY Indkal Technologies has signed a trademark licensing agreement with Acer to design, manufacture and distribute smartphones under the Acer brand in India.

The smartphones will be priced between between ₹15,000 and 50,000.

In 2009, Acer first launched its smartphones in India. In 2016, the company also started assembling smartphones at its facility in Puducherry.

However, the company did not get good traction amid competition from Chinese smartphone companies at that time.

In fact, Acer sold only 30,000 smartphone units in India in 2016, compared to over a million by Xiaomi.

"Acer smartphones are something we have been working on for a couple of years. With Acer smartphones, we are certain that Indian consumers are in for a treat," said Anand Dubey, chief executive officer of Indkal Technologies.

through VC / OAVM.

said AGM Notice.

Place: Mumbai

Date: July 11, 2024

All the Members are hereby informed that: -

in the Notice of the 37th AGM.

LOCAL PUSH

Acer-Indkal smartphones to be available on both online platforms and offline retail stores



for purchase through both e-

commerce platforms and

country.

NATIONAL COMMODITY CLEARING LIMITED CIN: U74992MH2006PLC163550

Reg. office: Ackruti Corporate Park, 1st Floor, L.B.S. Road, Kanjurmarg (West), Mumbai - 400 078

Ph: 91 22 6280 4900 | Fax: 91 22 6280 4901 | Email: contactus@nccl.co.in | Website: http://www.nccl.co.ir

NOTICE OF 18TH ANNUAL GENERAL MEETING

Notice is hereby given that the Eighteenth Annual General Meeting ('AGM') of

National Commodity Clearing Limited ('the Company') will be held on Monday,

August 5, 2024 at 10.00 a.m. (IST) through Video Conferencing ('VC') / Other

Audio- Visual Means ('OVAM') to transact the business, as set out in the Notice

of AGM dated July 11, 2024. Pursuant to the circulars issued by the Ministry of

Corporate Affairs and Securities and Exchange Board of India, AGM will be held

In terms of said circulars, the AGM Notice along with the Annual Report for

Financial Year 2023-24 have been sent in electronic mode to all the members on

July 11, 2024 at their email addresses registered with the Company. The AGM

Notice and Annual Report are also available on the website of the Company

http://www.nccl.co.in. The instructions for attending the AGM are provided in the

The documents pertaining to the items of business to be transacted at the AGM

TINNA RUBBER AND INFRASTRUCTURE LIMITED

Corporate Identity Number: L51909DL1987PLC027186 Regd Off.: Tinna House, No.6, Sultanpur, Mandi Road, Mehrauli, New Delhi-110030

Tel No.: 011-49518530, Fax: 011-26807073 Email: investor@tinna.in, Website: www.tinna.in

NOTICE OF 37TH ANNUAL GENERAL MEETING

AND REMOTE E-VOTING INFORMATION

Notice is hereby given that the 37 th Annual General Meeting ("37th AGM") of the members of

Tinna Rubber and Infrastructure Limited, ("the Company") will be held on Friday, August 2 2024 at 11:00 A.M. (IST) through Video Conferencing/Other Audio Visual Means

("VC/OAVM") facility to transact the ordinary and special business(es) as stated in the Notice of 37th AGM pursuant to the Companies Act, 2013 and various circular issued by the

Ministry of Corporate Affairs and the Securities and Exchange Board of India, from time to time.

1. The Annual Report along with Notice of the 37th AGM for financial year ended March 31, 2024 and remote e-voting and e-voting at AGM details have been sent in electronic

mode on July 11, 2024 to all the members whose e-mail are registered with RTA and Depositories as on July 05, 2024. The Annual Report along with Notice of 37th AGM is

also available on the website of the company, www.tinna.in, website of Stock

Exchange, BSE Limited ("BSE") www.bseindia.com and on the website of National

Pursuant to Section 91 of the Companies Act, 2013 read with Regulation 42 of SEBI

Company for the purpose of 37th AGM of the Company and for final dividend.

LODR) Regulations, 2015, we hereby inform you that the Register of Members and

Share Transfer Books of the Company will remain closed from July 27, 2024 to August 2, 2024 (both days inclusive) for taking on record the members of the

3. Pursuant to section 108 of the Companies Act, 2013 read with Rule 20 of the Companies (Management and Administration) Rules, 2014 duly amended and Regulation 44 of the SEBI (Listing Obligations and Disclosure Requirements)

Regulations, 2015, as amended from time to time, the Company is pleased to provide Remote e-voting facility for the 37th AGM to the members holding shares either in

physical form or dematerialized form to cast their vote on the business (es) as set forth

National Securities Depository Limited is Friday, July 26, 2024. The remote e-voting

period commences on Tuesday, July 30, 2024 from 09:00 a.m. (IST) and ends on

Thursday, August 1, 2024 at 05:00 p.m. (IST). Remote e-voting shall not be allowed beyond 05:00 p.m. on Thursday, August 1, 2024. The remote e-voting module shall be

disabled by NSDL for voting thereafter. Once the vote on the resolution is cast by the

Associates, Practicing Company Secretaries, New Delhi has been appointed as the

Scrutinizer to scrutinize the e-voting/remote e-voting process in respect of items of

business to be transacted at the 37th AGM, in a fair and transparent manner. The result

of e-voting shall be declared within the stipulated time under applicable laws. The results declared along with the Scrutinizer's Report shall be placed on the Company's

website www.tinna.in and on the website of NSDL at www.evoting.nsdl.com and

In case of any person becoming the member of the Company after the dispatch of

Notice of AGM but on or before the cut-off date i.e. July 26, 2024, may write an email to

evoting@nsdl.co.in for obtaining login ID and password. Further, if the Member is already registered with NSDL remote e-voting platform, then he can use existing User

The manner of e-voting remotely for members holding shares in dematerialized form, physical mode and for members who have not registered their email addresses is

provided in the Notice of 37th AGM. The Members who have cast their vote by remote

e-voting prior to 37th AGM may also attend the AGM, but shall not be entitled to cast

8. Members are requested to read the instructions pertaining to joining AGM, manner of

In case of any queries with respect to remote e-voting or e-voting at the 37th AGM, you may

refer the Frequently Asked Questions (FAQs) for shareholders and the e-voting user manual

for shareholders available in the download section of www.evoting.nsdl.com or call on the toll-free no.: 022-4886 7000 or send a request to Ms. Pallavi Mhatre, Senior Manager, NSDL

at pallavid@nsdl.com or at NSDL, 4th Floor, 'A' Wing, Trade World, Kamala Mills Compound,

For Tinna Rubber and Infrastructure Limited

Company Secretary and Compliance Officer

Sanjay Kumar Rawat

casting vote through remote e-voting, e-voting during AGM and attending AGM through

5. Mr. Ajay Baroota, FCS No. 3495, COP No. 3945, Proprietor, M/s Ajay Baroota and

Member, the Member shall not be allowed to change it subsequently

communicated to the Stock Exchange at www.bseindia.com.

ID and Password for casting the vote through remote e-voting.

VC/OVAM as printed in the Notice of 37th AGM, carefully.

4. The Cut-off date for the purpose of e-voting through electronic voting system of

Securities Depository Limited ("NSDL") at www.evoting.nsdf.com

For National Commodity Clearing Limited

Rahul Poojari

(ACS: 23117)

Company Secretary

shall be available for inspection upto the date of the meeting.

■ It did not get good traction amid competition from Chinese rivals

■ In 2009, Acer first

launched its

smartphones

in India

■ Acer sold only

smartphone units in 2016, compared to over a million by Xiaomi

"Our customers will experi-1987, the Acer brand mission has always been to break barrience exceptionally welldesigned smartphones with ers between people and techhigh end processors, top notch nology. We are excited that camera technology and a host Indkal Technologies will furof premium features across the ther this mission in India by range," Dubey said, adding that providing a wide range of all Acer-branded smartphones smartphones under the Acer brand that expand end user will be designed and manufacchoices and enrich their expetured in India. Once launched, Acer rience in the India market," smartphones will be available said Jade Zhou, VP of Global

offline retail stores across the In the personal computer segment, Acer has a 12% mar-"Since its establishment in ket share in India, as per IDC.

Incorporated.

Strategic Alliances at Acer

₹25,000-cr bank loan fraud ED arrests

Amtek Auto promoter

PRESS TRUST OF INDIA New Delhi, July 11

THE ENFORCEMENT DIREC-**TORATE** (ED) on Thursday said it has arrested the director of an insolvent automotive equipment manufacturing company as part of a money laundering probe linked to an alleged ₹25,000-crore bank loan fraud case. Arvind Dham, the promoter and one of the directors of the Amtek Group, was taken into custody on Tuesday (July 9), it said in a statement.

A special Prevention of Money Laundering Act (PMLA) court in Delhi sent him to a seven-day ED custody after he was produced before it on Wednesday. The money laundering case against the company and its directors stems from an FIR that was registered by CBI on written complaints from IDBI Bank and Bank of Maharashtra, the ED said.

It was alleged that loans were diverted through cheating, fraud and criminal breach of trust, causing a wrongful loss of worth ₹673.35 crore to the banks, the agency said.

The Supreme Court in February, while deciding a public interest petition against the Amtek Auto group of companies, directed the ED to probe the case. The agency conducted raids last month at the premises of Dham, another company director Gautam Malhotra and others in Delhi-NCR, Mumbai



A special PMLA court in Delhi has sent Arvind Dham, the promoter and one of the directors of the Amtek Group, to a seven-day ED custody

and Nagpur. It said the Amtek group defaulted on loans taken from more than 15 banks.

Amtek group companies like ARG,ACIL,AmtekAuto,Metallic Forging and Castex Technologies along with other group firms were taken to insolvency, the resolution of which has led to a huge haircut of more than 80% for the banks, causing substantial loss to the financial system, the agency said.

Dham, it alleged, was the "beneficial owner" of several benami properties in various companies, with employees of the group like peons, drivers, field boys and persons with "no linkage" to the group companies, acting as directors.

PepsiCo logs double-digit volume growth in India

PRESS TRUST OF INDIA New Delhi, July 11

GLOBAL FOOD AND BEVER-AGES major PepsiCo on Thursday reported a double-digit growth in beverages volume in India in the second quarter of the 2024 calendar year, thereby leading to a 2% overall rise in the Africa, Middle East & South Asia (AMESA) region. It also said its convenient foods unit volume grew double-digit in India in the April-June period.

Further, the company said its convenient foods unit volume grew 1% in AMESA in the quarter, primarily reflecting doubledigit growth in India and lowsingle digit growth in South



PepsiCo saw a 2% overall rise in the Africa, Middle East & South Asia region

Africa, partially offset by a double-digit decline in the West Asia and a low-single digit decline in Pakistan. "For Q2, developing and emerging markets such as Egypt and Poland each delivered

double-digit organic revenue growth, India and Brazil saw high-single-digit growth, Thai land and Pakistan delivered mid-single-digit growth while Mexico and South Africa delivered low-single-digit growth,"it said in its earnings statement.

International developed markets such as Australia and the UK each delivered low-single-digit organic revenue growth, it added. "Year-to-date, we held or gained savoury snack share in China, India, Brazil, Australia, and Pakistan, and for beverages, we held or gained share in Australia, South Korea, China Thailand, Pakistan, Egypt, Vietnam, Saudi Arabia, the UK and Brazil,"the company added.

(IR) Ingersoll Rand

INGERSOLL-RAND (INDIA) LIMITED

CIN: L05190KA1921PLC036321 Regd. Office: First Floor, Subramanya Arcade, No.12/1, Bannerghatta Road, Bengaluru – 560 029.

Telephone: +91 80 4685 5100 Fax: +91 80 4169 4399; Website: www.irco.com NOTICE

(For transfer of Unclaimed Dividend & Equity Shares of the Company to Investor Education and Protection Fund (IEPF) Account)

NOTICE is hereby given that pursuant to the provisions of section 124(6) of the Companies Act, 2013 read with the Investor Education and Protection Fund Authority (Accounting, Audit, Transfer and Refund) Rules, 2016 and subsequent amendment thereto ("The Rules"), Equity Shares of the Company in respect of which dividend amounts have remained unclaimed for seven consecutive years or more are required to be transferred to Investor Education and Protection Fund ("IEPF")

In compliance with the Rules, the individual notices were sent to all concerned shareholders whose shares are liable to be transferred to IEPF. The list of the concerned shareholders is available on the Company's website i.e. https://www.irco.com/en-in/invest under "Investors Reports" section In this connection, please note the following

- The shares held in physical form: duplicate share certificate(s) will be issued and transferred to IEPF. The original share certificate(s), which stand registered in your names, will stand automatically cancelled.
- The shares held in electronic form: your demat account will be debited for the shares liable to be transferred by way of corporate action and will be transferred to IEPF.

Accordingly, the Company would be transferring the equity shares and unpaid/unclaimed dividend as below:

Sr. No.	Dividend	Date of Declaration	Due Date for Transfer to IEPF	Last Date for Payment to Investors
1	Final Dividend 2016-17	August 3, 2017	September 7, 2024	August 10, 2024

The Company will proceed to transfer the Equity Shares along with unpaid/unclaimed dividend to IEPF without

any further notice. Please note that the concerned shareholders can claim both, the unclaimed dividend amount and the shares from the IEPF Authority by making an application in the prescribed e-Form IEPF-5 online and sending the physical copy of the same, duly signed (as per the specimen signature recorded with the Company), along with requisite documents to the Nodal Officer of Company for the review and issuing verification report. Please also note that no claim shall lie against the Company in respect of unclaimed dividend and shares transferred to IEPF pursuant to the said Rules In case of any queries, the concerned shareholders may contact our Share Transfer Agents viz. Link Intime

India Private Limited, Unit: Ingersoll-Rand (India) Limited, C-101, 1st Floor, 247, Park L.B.S. Marg, Vikhroli (West), Mumbai - 400083. Email: csg-unit@linkintime.co.in: Phone: +918108118484 Fax: 02266568494. For INGERSOLL-RAND (INDIA) LIMITED

Place: Bengaluru Date: July 11, 2024

P. R. SHUBHAKAR Chief Financial Officer & Company Secretary

BRITANNIA INDUSTRIES LIMITED

(Corporate Identification Number: L15412WB1918PLC002964) Registered Office: 5/1A, Hungerford Street, Kolkata - 700 017 Phone: 033-22872439/2057

Website: www.britannia.co.in Email Id: investorrelations@britindia.com

BRITANNIA

INFORMATION REGARDING THE 105TH ANNUAL GENERAL MEETING OF THE COMPANY

Members are requested to kindly note that the 105th Annual General Meeting ('AGM') of the Company will be held on Monday, 12 August 2024 at 3:30 P.M. IST through Video Conference ('VC')/Other Audio Visual Means ('OAVM') in compliance with the applicable provisions of the Companies Act, 2013 ('the Act'), Rules made thereunder and the Securities and Exchange Board of India (Listing Obligations and Disclosure Requirements) Regulations, 2015 ('SEBI Listing Regulations, 2015') read with the General Circular No(s). 14/2020 dated 8 April 2020, 17/2020 dated 13 April 2020, 20/2020 dated 5 May 2020 and 09/2023 dated 25 September 2023 ('MCA Circulars') issued by the Ministry of Corporate Affairs, to transact the business that will be set out in the Notice of AGM

Pursuant to MCA Circulars and SEBI Circular No. SEBI/HO/CFD/CFD-PoD-2/P/CIR/2023/167 dated 7 October 2023 ('SEBI Circular'), Notice convening the 105th AGM along with the Annual Report for FY 2023-24 will be sent only through Email to those Members whose Email addresses are registered with the Company/Depository Participant(s). Members desirous of obtaining the physical copy of the Notice of the 105th AGM and the Annual Report for FY 2023-24, may send request mentioning their Folio No./DP Id and Client Id to the Company at investorrelations@britindia.com.

Members may note that the Notice convening the AGM and Annual Report for FY 2023-24 will also be available on the Company's website at www.britannia.co.in, websites of the Stock exchanges i.e., BSE Limited and National Stock Exchange of India Limited at www.bseindia.com and www.nseindia.com respectively and on the website of National Securities Depository Limited ('NSDL') at www.evoting.nsdl.com. Members can attend and participate in the AGM through the VC/OAVM facility only. The instructions for joining the AGM will be provided in the Notice convening the AGM. Members attending the meeting through VC/OAVM shall be counted for the purpose of reckoning the quorum under Section 103 of the Act.

The Company is providing remote E-voting facility and E-voting facility during the AGM to all its Members to cast their votes on all resolutions as set out in the Notice convening the AGM.

Detailed instructions pertaining to (a) remote E-voting prior to the AGM, (b) E-voting on the day of the AGM and (c) attending the AGM through VC/OAVM mode will be provided in the notes to the Notice convening the AGM.

In case you have not registered your email address and/or not updated your bank account mandate, please follow below instructions:

Pursuant to Master Circular dated 7 May 2024 and Circular dated 10 June 2024 issued by Physical SEBI, it shall be mandatory for all holders of physical securities to furnish PAN, Contact details (Postal Address with PIN and Mobile Number), Bank A/c details and specimen signature for their corresponding folio numbers. Shareholders of such folios wherein any one of the above mentioned document/details are not updated, shall be eligible: To lodge grievance or avail any service request from the RTA only after furnishing PAN and

For any payment including dividend, interest or redemption payment in respect of such

folios, only through electronic mode with effect from 1 April 2024. Members are requested to register/update the details in prescribed Form ISR-1 and other

relevant forms duly filled along with self-attested supporting documents and other relevant forms with M/s. KFin Technologies Limited, Registrar and Share Transfer Agent of the Company ('KFin') at einward.ris@kfintech.com Members may download the prescribed forms from the Company's website at

Members holding shares in Demat mode are requested to register/update their Email

address/Bank Account details as per the process advised by the depository participant(s).

Final dividend as recommended by the Board of Directors at their Meeting held on 3 May 2024, if declared at the Meeting, will be paid within the time prescribed under law i.e., on or before 10 September 2024, to those Members whose names appear on the Register of Members/Register of Beneficial Owners as on the Record date i.e., Monday, 5 August 2024.

The Register of Members and Share Transfer Books of the Company will remain closed from Tuesday, 6 August 2024 to Monday, 12 August 2024 (both days inclusive) for the purpose of AGM and determining the entitlement of the shareholders to the final dividend for the financial year 2023-24.

Members may note that pursuant to the Income Tax Act, 1961, as amended by the Finance Act, 2020 ('the Income Tax Act'), dividend income will be taxable in the hands of the Members, the Company is required to deduct tax at source (TDS) at the prescribed rates at the time of making the payment of dividend to the Members. The tax deduction rate would vary depending on the residential status of the Member and the exemptions as enumerated in the Income Tax Act, subject to the submission of necessary documents.

In this regard, a separate Email communication was sent to the shareholders on 9 July 2024 informing the Members regarding the procedure to avail the applicable tax rate as per the Income Tax Act.

For Britannia Industries Limited

Date: July 11, 2024

POST OFFER ADVERTISEMENT IN ACCORDANCE WITH REGULATION 18(12) OF THE SECURITIES EXCHANGE BOARD OF INDIA (SUBSTANTIAL ACQUISITION OF SHARES AND TAKEOVERS) REGULATIONS, 2011, AS AMENDED, WITH RESPECT TO THE OPEN OFFER TO THE PUBLIC SHAREHOLDERS OF

TAVERNIER RESOURCES LIMITED Registered Office: Plot No- 42 CTS No 1(Pt), Village Deonar, Near Mahesh Pharma, Ancillary Ind Estate, Govandi, Mumbai

Tel. No: +91-8879382912 | Email: tavernier.resources@gmail.com | Website: www.tavernier.com OPEN OFFER FOR ACQUISITION OF UP TO 15,54,540 (FIFTEEN LAKHS FIFTY-FOUR THOUSAND FIVE HUNDRED FORTY) FULLY PAID-UP EQUITY SHARES OF FACE VALUE OF ₹ 10/- EACH ("EQUITY SHARES") OF TAVERNIER RESOURCES

City, Mumbai - 400043, Maharashtra, India | CIN: L51909MH1994PLC193901

LIMITED (THE "TARGET COMPANY") FROM THE PUBLIC SHAREHOLDERS OF THE TARGET COMPANY, BY AMIT VEDAWALA ("ACQUIRER") PURSUANT TO AND IN COMPLIANCE WITH THE REGULATION 3(1) AND 4 OF THE SEBI (SAST) REGULATIONS ("OFFER" OR "OPEN OFFER"). This Post Offer Advertisement ("Post Offer Advertisement") is being issued by Vivro Financial Services Private Limited,

("Manager to the Offer"), on behalf of the Acquirer pursuant to Regulation 18(12) of the SEBI (SAST) Regulations. The Detailed Public Statement with respect to the aforementioned offer was published on in Financial Express (English) (All Editions), Jansatta (Hindi) (All Editions) and Navshakti (Marathi) (Mumbai Edition) ("Newspapers") on Friday, March 1, 2024. The Pre-Offer Advertisement was published on June 13, 2024, in the same newspapers. Capitalized terms used but not defined in this Post Offer Advertisement shall have the same meanings assigned to such terms

in the Letter of Offer dated June 5, 2024.

Sr. No.	Particulars	Details	
1. 2.	Name of the Target Company:	Tavernier Resources Limited	
2.	Name of the Acquirer:	Amit Vedawala	
3.	Name of the Manager to the Offer:	Vivro Financial Services Private Limited	
4.	Name of the Registrar to the Offer:	Link Intime India Private Limited	
	Offer Details a. Date of Opening of the Offer b. Date of Closure of the Offer	Friday, June 14, 2024 Friday, June 28, 2024	
6.	Date of Payment of Consideration:	Wednesday, July 10, 2024	

Sr. No.	Particulars	(Assuming fu	Offer Document III acceptance Offer)	Acti	uals
7.1	Offer Price	16.50		16.50	
7.2	Aggregate number of Equity Shares tendered	15,5	4,540	20	00
7.3	Aggregate number of Equity Shares accepted	15,5	4,540	20	00
7.4	Size of the Offer (Number of Equity Shares multiplied by Offer Price per Equity Share)	2,56,4	19,910	3,3	00
7.5	Shareholding of the Acquirer and PAC before Agreements / Public Announcement Number of Equity Shares a. Acquirer b. PACs % of Fully Diluted Equity Share Capital	Nil Not Applicable N		Not App	il olicable il
7.6	Equity Shares Acquired by way of Share Purchase Agreement dated February 23, 2024 Number Number Fully Diluted Equity Share Capital	33,15,916 55.46		33,15,916 55,46	
7.7	Equity Shares Acquired by way of Open Offer Number of Equity Shares acquired The share Capital	15,54,540 26		1000	00
7.8	Shares acquired after Detailed Public Statement Number of shares acquired Price of the shares acquired Moreover the shares acquired Share Capital	1	NII NII NII		
7.9	Post offer shareholding of Acquirer and PAC Number of Equity Shares a. Acquirer b. PACs % of Fully Diluted Equity Share Capital a. Acquirer b. PACs	Not Ap	0,456 plicable .46 plicable	Not App	5,116 plicable 46 plicable
7.10	Pre & Post offer shareholding of the Public	Pre Offer	Post Offer	Pre Offer	Post Offe
	Number	Nil	48,70,456	Nil	33,16,11
1 17	. % of Fully Diluted Equity Share Capital	Nil	81.46	Nil	55.46

8. The Acquirer accept full responsibility for the information contained in this Post Offer Advertisement and also for

obligations under the SEBI (SAST) Regulations. 9. A copy of this Post Offer Advertisement will be available on the websites of SEBI at www.sebi.gov.in, BSE Limited at www.bseindia.com and Manager to the Offer at www.vivro.net.

ISSUED BY MANAGER TO THE OFFER ON BEHALF OF THE ACQUIRER VIVRO FINANCIAL SERVICES PRIVATE LIMITED



Vivro House, 11 Shashi Colony, Opp. Suvidha Shopping Centre, Paldi, Ahmedabad - 380007. Gujarat, India. | CIN: U67120GJ1996PTC029182 | Tel. No.: 079- 4040 4242 Email: investors@vivro.net | Website: www.vivro.net | Contact Person: Shivam Patel SEBI Registration No.: MB/INM000010122

Place: New Jersey, USA.

Amit Vedawala Acquirer

Chandigarh

Senapati Bapat Marg, Lower Parel, Mumbai - 400013

their vote again.

Date: July 12, 2024

ICSI M. No. ACS 23729

Place: Bengaluru

Date: 11 July 2024

Demat

Holding

T. V. Thulsidass Company Secretary

financialexp.epapr.in ______

WIDE RANGE OF MODELS EXPECTED

Indkal Tech inks deal with Acer to make & design smartphones

Devices to be priced between ₹15,000 and ₹50,000

FE BUREAU New Delhi, July 11

CONSUMER ELECTRONICS COMPANY Indkal Technologies has signed a trademark licensing agreement with Acer to design, manufacture and distribute smartphones under the Acer brand in India.

The smartphones will be priced between between ₹15,000 and 50,000.

In 2009, Acer first launched its smartphones in India. In 2016, the company also started assembling smartphones at its facility in Puducherry.

However, the company did not get good traction amid competition from Chinese smartphone companies at that time.

In fact, Acer sold only 30,000 smartphone units in India in 2016, compared to over a million by Xiaomi.

"Acer smartphones are something we have been working on for a couple of years. With Acer smartphones, we are certain that Indian consumers are in for a treat," said Anand Dubey, chief executive officer of Indkal Technologies.

LOCAL PUSH

Acer-Indkal smartphones to be available on both



■ In 2016, it also started assembling smartphones locally ■ It did not get good traction amid competition from Chinese rivals

■ In 2009, Acer first

launched its

■Acer sold only 30,000

smartphone units in 2016, compared to over a million by Xiaomi

Strategic Alliances at Acer

"Our customers will experi-1987, the Acer brand mission ence exceptionally wellhas always been to break barridesigned smartphones with ers between people and technology. We are excited that high end processors, top notch Indkal Technologies will furcamera technology and a host of premium features across the ther this mission in India by range,"Dubey said, adding that providing a wide range of all Acer-branded smartphones smartphones under the Acer will be designed and manufacbrand that expand end user choices and enrich their expetured in India. Once launched, Acer rience in the India market," smartphones will be available said Jade Zhou, VP of Global

commerce platforms and Incorporated. offline retail stores across the In the personal computer segment, Acer has a 12% mar-"Since its establishment in ket share in India, as per IDC.

for purchase through both e-

country.

NATIONAL COMMODITY CLEARING LIMITED CIN: U74992MH2006PLC163550

Reg. office: Ackruti Corporate Park, 1st Floor, L.B.S. Road, Kanjurmarg (West), Mumbai - 400 078

Ph: 91 22 6280 4900 | Fax: 91 22 6280 4901 | Email: contactus@nccl.co.in | Website: http://www.nccl.co.in

NOTICE OF 18TH ANNUAL GENERAL MEETING

Notice is hereby given that the Eighteenth Annual General Meeting ('AGM') of

National Commodity Clearing Limited ('the Company') will be held on Monday,

August 5, 2024 at 10.00 a.m. (IST) through Video Conferencing ('VC') / Other

Audio- Visual Means ('OVAM') to transact the business, as set out in the Notice

of AGM dated July 11, 2024. Pursuant to the circulars issued by the Ministry of

Corporate Affairs and Securities and Exchange Board of India, AGM will be held

In terms of said circulars, the AGM Notice along with the Annual Report for

Financial Year 2023-24 have been sent in electronic mode to all the members on

July 11, 2024 at their email addresses registered with the Company. The AGM

Notice and Annual Report are also available on the website of the Company

http://www.nccl.co.in. The instructions for attending the AGM are provided in the

The documents pertaining to the items of business to be transacted at the AGM

TINNA RUBBER AND INFRASTRUCTURE LIMITED

Corporate Identity Number: L51909DL1987PLC027186 Regd Off.: Tinna House, No.6, Sultanpur, Mandi Road, Mehrauli, New Delhi-110030

Tel No.: 011-49518530, Fax: 011-26807073 Email: investor@tinna.in, Website: www.tinna.in

NOTICE OF 37TH ANNUAL GENERAL MEETING AND REMOTE E-VOTING INFORMATION

Notice is hereby given that the 37 th Annual General Meeting ("37th AGM") of the members of

Tinna Rubber and Infrastructure Limited, ("the Company") will be held on Friday, August 2 2024 at 11:00 A.M. (IST) through Video Conferencing/Other Audio Visual Means

("VC/OAVM") facility to transact the ordinary and special business(es) as stated in the

Notice of 37th AGM pursuant to the Companies Act, 2013 and various circular issued by the Ministry of Corporate Affairs and the Securities and Exchange Board of India, from time to time.

1. The Annual Report along with Notice of the 37th AGM for financial year ended March 31, 2024 and remote e-voting and e-voting at AGM details have been sent in electronic mode on July 11, 2024 to all the members whose e-mail are registered with RTA and

Depositories as on July 05, 2024. The Annual Report along with Notice of 37th AGM is also available on the website of the company, www.tinna.in, website of Stock Exchange, BSE Limited ("BSE") www.bseindia.com and on the website of National

Pursuant to Section 91 of the Companies Act, 2013 read with Regulation 42 of SEBI (LODR) Regulations, 2015, we hereby inform you that the Register of Members and Share Transfer Books of the Company will remain closed from July 27, 2024 to August 2, 2024 (both days inclusive) for taking on record the members of the

4. The Cut-off date for the purpose of e-voting through electronic voting system of National Securities Depository Limited is Friday, July 26, 2024. The remote e-voting period commences on Tuesday, July 30, 2024 from 09:00 a.m. (IST) and ends on Thursday, August 1, 2024 at 05:00 p.m. (IST). Remote e-voting shall not be allowed beyond 05:00 p.m. on Thursday, August 1, 2024. The remote e-voting module shall be disabled by NSDL for voting thereafter. Once the vote on the resolution is cast by the

5. Mr. Ajay Baroota, FCS No. 3495, COP No. 3945, Proprietor, M/s Ajay Baroota and

Associates, Practicing Company Secretaries, New Delhi has been appointed as the

Scrutinizer to scrutinize the e-voting/remote e-voting process in respect of items of business to be transacted at the 37th AGM, in a fair and transparent manner. The result

of e-voting shall be declared within the stipulated time under applicable laws. The results declared along with the Scrutinizer's Report shall be placed on the Company's

website www.tinna.in and on the website of NSDL at www.evoting.nsdl.com and

6. In case of any person becoming the member of the Company after the dispatch of

The manner of e-voting remotely for members holding shares in dematerialized form

physical mode and for members who have not registered their email addresses is provided in the Notice of 37th AGM. The Members who have cast their vote by remote

e-voting prior to 37th AGM may also attend the AGM, but shall not be entitled to cast

Members are requested to read the instructions pertaining to joining AGM, manner of

In case of any queries with respect to remote e-voting or e-voting at the 37th AGM, you may

refer the Frequently Asked Questions (FAQs) for shareholders and the e-voting user manual

for shareholders available in the download section of www.evoting.nsdl.com or call on the toll-free no.: 022- 4886 7000 or send a request to Ms. Pallavi Mhatre, Senior Manager, NSDL

at pallavid@nsdl.com or at NSDL, 4th Floor, 'A' Wing, Trade World, Kamala Mills Compound

casting vote through remote e-voting, e-voting during AGM and attending AGM through

Notice of AGM but on or before the cut-off date i.e. July 26, 2024, may write an email to

evoting@nsdl.co.in for obtaining login ID and password. Further, if the Member is already registered with NSDL remote e-voting platform, then he can use existing User

Member, the Member shall not be allowed to change it subsequently.

communicated to the Stock Exchange at www.bseindia.com.

ID and Password for casting the vote through remote e-voting.

VC/OVAM as printed in the Notice of 37th AGM, carefully.

Senapati Bapat Marg, Lower Parel, Mumbai - 400013

Company for the purpose of 37th AGM of the Company and for final dividend. 3. Pursuant to section 108 of the Companies Act, 2013 read with Rule 20 of the Companies (Management and Administration) Rules, 2014 duly amended and Regulation 44 of the SEBI (Listing Obligations and Disclosure Regulrements) Regulations, 2015, as amended from time to time, the Company is pleased to provide Remote e-voting facility for the 37th AGM to the members holding shares either in physical form or dematerialized form to cast their vote on the business (es) as set forth

Securities Depository Limited ("NSDL") at www.evoting.nsdl.com

For National Commodity Clearing Limited

Rahul Poojari

(ACS: 23117)

Company Secretary

shall be available for inspection upto the date of the meeting.

Place: Mumbai

Date: July 11, 2024

All the Members are hereby informed that: -

in the Notice of the 37th AGM.

their vote again.

₹25,000-cr bank loan fraud

ED arrests Amtek Auto promoter

PRESS TRUST OF INDIA New Delhi, July 11

THE ENFORCEMENT DIREC-**TORATE** (ED) on Thursday said it has arrested the director of an insolvent automotive equipment manufacturing company as part of a money laundering probe linked to an alleged ₹25,000-crore bank loan fraud case. Arvind Dham, the promoter and one of the directors of the Amtek Group, was taken into custody on Tuesday (July 9), it said in a statement.

A special Prevention of Money Laundering Act (PMLA) court in Delhi sent him to a seven-day ED custody after he was produced before it on Wednesday. The money laundering case against the company and its directors stems from an FIR that was registered by CBI on written complaints from IDBI Bank and Bank of Maharashtra, the ED said.

It was alleged that loans were diverted through cheating, fraud and criminal breach of trust, causing a wrongful loss of worth ₹673.35 crore to the banks, the agency said.

The Supreme Court in February, while deciding a public interest petition against the Amtek Auto group of companies, directed the ED to probe the case. The agency conducted raids last month at the premises of Dham, another company director Gautam Malhotra and others in Delhi-NCR, Mumbai



A special PMLA court in Delhi has sent Arvind Dham, the promoter and one of the directors of the Amtek Group, to a seven-day ED custody

and Nagpur. It said the Amtek group defaulted on loans taken from more than 15 banks.

Amtek group companies like ARG,ACIL,AmtekAuto,Metallic Forging and Castex Technologies along with other group firms were taken to insolvency, the resolution of which has led to a huge haircut of more than 80% for the banks, causing substantial loss to the financial system, the agency said.

Dham, it alleged, was the "beneficial owner" of several benami properties in various companies, with employees of the group like peons, drivers, field boys and persons with "no linkage" to the group companies, acting as directors.

PepsiCo logs double-digit volume growth in India

PRESS TRUST OF INDIA New Delhi, July 11

GLOBAL FOOD AND BEVER-AGES major PepsiCo on Thursday reported a double-digit growth in beverages volume in India in the second quarter of the 2024 calendaryear, thereby

leading to a 2% overall rise in the Africa, Middle East & South Asia (AMESA) region. It also said its convenient foods unit volume grew double-digit in India in the April-June period.

Further, the company said its convenient foods unit volume grew 1% in AMESA in the quarter, primarily reflecting doubledigit growth in India and lowsingle digit growth in South



PepsiCo saw a 2% overall rise in the Africa, Middle East & South Asia region

Africa, partially offset by a double-digit decline in the West Asia and a low-single digit decline in Pakistan. "For Q2, developing and emerging markets such as Egypt and Poland each delivered

double-digit organic revenue growth, India and Brazil saw high-single-digit growth, Thailand and Pakistan delivered mid-single-digit growth while Mexico and South Africa delivered low-single-digit growth,"it said in its earnings statement.

International developed markets such as Australia and the UK each delivered low-single-digit organic revenue growth, it added. "Year-to-date, we held orgained savoury snack share in China, India, Brazil, Australia, and Pakistan, and for beverages, we held or gained share in Australia, South Korea, China Thailand, Pakistan, Egypt, Vietnam, Saudi Arabia, the UK and Brazil," the company added.

(IR) Ingersoll Rand

INGERSOLL-RAND (INDIA) LIMITED

CIN: L05190KA1921PLC036321 Regd. Office: First Floor, Subramanya Arcade, No.12/1, Bannerghatta Road, Bengaluru – 560 029.

Telephone: +91 80 4685 5100 Fax: +91 80 4169 4399; Website: www.irco.com NOTICE

(For transfer of Unclaimed Dividend & Equity Shares of the Company to Investor Education and Protection Fund (IEPF) Account)

NOTICE is hereby given that pursuant to the provisions of section 124(6) of the Companies Act, 2013 read with the Investor Education and Protection Fund Authority (Accounting, Audit, Transfer and Refund) Rules, 2016 and subsequent amendment thereto ("The Rules"), Equity Shares of the Company in respect of which dividend amounts have remained unclaimed for seven consecutive years or more are required to be transferred to Investor Education and Protection Fund ("IEPF")

In compliance with the Rules, the individual notices were sent to all concerned shareholders whose shares are liable to be transferred to IEPF. The list of the concerned shareholders is available on the Company's website i.e. https://www.irco.com/en-in/invest under "Investors Reports" section.

In this connection, please note the following.

 The shares held in physical form: duplicate share certificate(s) will be issued and transferred to IEPF. The original share certificate(s), which stand registered in your names, will stand automatically cancelled. The shares held in electronic form: your demat account will be debited for the shares liable to be

transferred by way of corporate action and will be transferred to IEPF. Accordingly, the Company would be transferring the equity shares and unpaid/unclaimed dividend as below:

Date of Declaration Due Date for Sr. Dividend Last Date for Payment

No.			Transfer to IEPF	to Investors
1	Final Dividend 2016-17	August 3, 2017	September 7, 2024	August 10, 2024
	ompany will proceed to transf			
271.171 MC JA-04 SH 31.5	ompany will proceed to transf irther notice. Please note th			

amount and the shares from the IEPF Authority by making an application in the prescribed e-Form IEPF-5 online and sending the physical copy of the same, duly signed (as per the specimen signature recorded with

the Company), along with requisite documents to the Nodal Officer of Company for the review and issuing verification report. Please also note that no claim shall lie against the Company in respect of unclaimed dividend and shares transferred to IEPF pursuant to the said Rules. In case of any queries, the concerned shareholders may contact our Share Transfer Agents viz. Link Intime India Private Limited, Unit: Ingersoll-Rand (India) Limited, C-101, 1st Floor, 247, Park L.B.S. Marg, Vikhroli

(West), Mumbai-400083. Email: csg-unit@linkintime.co.in: Phone: +918108118484 Fax: 02266568494. For INGERSOLL-RAND (INDIA) LIMITED

Place: Bengaluru Date: July 11, 2024

P. R. SHUBHAKAR Chief Financial Officer & Company Secretary

BRITANNIA

BRITANNIA INDUSTRIES LIMITED (Corporate Identification Number: L15412WB1918PLC002964)

Registered Office: 5/1A, Hungerford Street, Kolkata - 700 017 Phone: 033-22872439/2057 Website: www.britannia.co.in Email Id: investorrelations@britindia.com

INFORMATION REGARDING THE 105TH ANNUAL GENERAL MEETING

OF THE COMPANY

Members are requested to kindly note that the 105th Annual General Meeting ('AGM') of the Company will be held on Monday, 12 August 2024 at 3:30 P.M. IST through Video Conference ('VC')/Other Audio Visual Means ('OAVM') in compliance with the applicable provisions of the Companies Act, 2013 ('the Act'), Rules made thereunder and the Securities and Exchange Board of India (Listing Obligations and Disclosure Requirements) Regulations, 2015 ('SEBI Listing Regulations, 2015') read with the General Circular No(s). 14/2020 dated 8 April 2020, 17/2020 dated 13 April 2020, 20/2020 dated 5 May 2020 and 09/2023 dated 25 September 2023 ('MCA Circulars') issued by the Ministry of Corporate Affairs, to transact the business that will be set out in the Notice of AGM.

Pursuant to MCA Circulars and SEBI Circular No. SEBI/HO/CFD/CFD-PoD-2/P/CIR/2023/167 dated 7 October 2023 ('SEBI Circular'), Notice convening the 105th AGM along with the Annual Report for FY 2023-24 will be sent only through Email to those Members whose Email addresses are registered with the Company/Depository Participant(s). Members desirous of obtaining the physical copy of the Notice of the 105th AGM and the Annual Report for FY 2023-24, may send request mentioning their Folio No./DP Id and Client Id to the Company at investorrelations@britindia.com.

Members may note that the Notice convening the AGM and Annual Report for FY 2023-24 will also be available on the Company's website at www.britannia.co.in, websites of the Stock exchanges i.e., BSE Limited and National Stock Exchange of India Limited at www.bseindia.com and www.nseindia.com respectively and on the website of National Securities Depository Limited ('NSDL') at www.evoting.nsdl.com. Members can attend and participate in the AGM through the VC/OAVM facility only. The instructions for joining the AGM will be provided in the Notice convening the AGM. Members attending the meeting through VC/OAVM shall be counted for the purpose of reckoning the quorum under Section

The Company is providing remote E-voting facility and E-voting facility during the AGM to all its Members to cast their votes on all resolutions as set out in the Notice convening the AGM.

Detailed instructions pertaining to (a) remote E-voting prior to the AGM, (b) E-voting on the day of the AGM and (c) attending the AGM through VC/OAVM mode will be provided in the notes to the Notice convening the AGM.

In case you have not registered your email address and/or not updated your bank account mandate, please

details (Postal Address with PIN and Mobile Number), Bank A/c details and specime signature for their corresponding folio numbers. Shareholders of such folios wherein any one of the above mentioned document/details a not updated, shall be eligible: • To lodge grievance or avail any service request from the RTA only after furnishing PAN at KYC details. • For any payment including dividend, interest or redemption payment in respect of such folios, only through electronic mode with effect from 1 April 2024. Members are requested to register/update the details in prescribed Form ISR-1 and other relevant forms duly filled along with self-attested supporting documents and other relevant.	Physical	Pursuant to Master Circular dated 7 May 2024 and Circular dated 10 June 2024 issued by
 not updated, shall be eligible: To lodge grievance or avail any service request from the RTA only after furnishing PAN at KYC details. For any payment including dividend, interest or redemption payment in respect of such folios, only through electronic mode with effect from 1 April 2024. Members are requested to register/update the details in prescribed Form ISR-1 and oth relevant forms duly filled along with self-attested supporting documents and other relevant forms with M/s. KFin Technologies Limited, Registrar and Share Transfer Agent of the Company ("KFin") at einward.ris@kfintech.com Members may download the prescribed forms from the Company's website at 	Holding	SEBI, it shall be mandatory for all holders of physical securities to furnish PAN, Contact details (Postal Address with PIN and Mobile Number), Bank A/c details and specimen signature for their corresponding folio numbers.
 KYC details. For any payment including dividend, interest or redemption payment in respect of such folios, only through electronic mode with effect from 1 April 2024. Members are requested to register/update the details in prescribed Form ISR-1 and oth relevant forms duly filled along with self-attested supporting documents and other relevations with M/s. KFin Technologies Limited, Registrar and Share Transfer Agent of the Company ('KFin') at einward.ris@kfintech.com Members may download the prescribed forms from the Company's website at 		Shareholders of such folios wherein any one of the above mentioned document/details are not updated, shall be eligible:
folios, only through electronic mode with effect from 1 April 2024. Members are requested to register/update the details in prescribed Form ISR-1 and other relevant forms duly filled along with self-attested supporting documents and other relevant forms with M/s. KFin Technologies Limited, Registrar and Share Transfer Agent of the Company ('KFin') at einward.ris@kfintech.com Members may download the prescribed forms from the Company's website at		 To lodge grievance or avail any service request from the RTA only after furnishing PAN and KYC details.
relevant forms duly filled along with self-attested supporting documents and other relevant forms with M/s. KFin Technologies Limited, Registrar and Share Transfer Agent of the Company ('KFin') at einward.ris@kfintech.com Members may download the prescribed forms from the Company's website at		
[18] [18] [18] [18] [18] [18] [18] [18]		Members are requested to register/update the details in prescribed Form ISR-1 and other relevant forms duly filled along with self-attested supporting documents and other relevant forms with M/s. KFin Technologies Limited, Registrar and Share Transfer Agent of the Company ('KFin') at einward.ris@kfintech.com
		[10] [10] [10] [10] [10] [10] [10] [10]

address/Bank Account details as per the process advised by the depository participant(s). Final dividend as recommended by the Board of Directors at their Meeting held on 3 May 2024, if declared at the Meeting, will be paid within the time prescribed under law i.e., on or before 10 September 2024, to those Members whose names appear on the Register of Members/Register of Beneficial Owners as on the Record date i.e., Monday, 5 August 2024.

Members holding shares in Demat mode are requested to register/update their Email

The Register of Members and Share Transfer Books of the Company will remain closed from Tuesday, 6 August 2024 to Monday, 12 August 2024 (both days inclusive) for the purpose of AGM and determining the entitlement of the shareholders to the final dividend for the financial year 2023-24.

Members may note that pursuant to the Income Tax Act, 1961, as amended by the Finance Act, 2020 ('the Income Tax Act'), dividend income will be taxable in the hands of the Members, the Company is required to deduct tax at source (TDS) at the prescribed rates at the time of making the payment of dividend to the Members. The tax deduction rate would vary depending on the residential status of the Member and the exemptions as enumerated in the Income Tax Act, subject to the submission of necessary documents.

In this regard, a separate Email communication was sent to the shareholders on 9 July 2024 informing the Members regarding the procedure to avail the applicable tax rate as per the Income Tax Act.

For Britannia Industries Limited

POST OFFER ADVERTISEMENT IN ACCORDANCE WITH REGULATION 18(12) OF THE SECURITIES EXCHANGE BOARD OF INDIA (SUBSTANTIAL ACQUISITION OF SHARES AND TAKEOVERS) REGULATIONS, 2011, AS AMENDED, WITH RESPECT TO THE OPEN OFFER TO THE PUBLIC SHAREHOLDERS OF

TAVERNIER RESOURCES LIMITED Registered Office: Plot No- 42 CTS No 1(Pt), Village Deonar, Near Mahesh Pharma, Ancillary Ind Estate, Govandi, Mumbai

City, Mumbai - 400043, Maharashtra, India | CIN: L51909MH1994PLC193901

Tel. No: +91-8879382912 | Email: tavernier.resources@gmail.com | Website: www.tavernier.com OPEN OFFER FOR ACQUISITION OF UP TO 15,54,540 (FIFTEEN LAKHS FIFTY-FOUR THOUSAND FIVE HUNDRED FORTY) FULLY PAID-UP EQUITY SHARES OF FACE VALUE OF ₹ 10/- EACH ("EQUITY SHARES") OF TAVERNIER RESOURCES LIMITED (THE "TARGET COMPANY") FROM THE PUBLIC SHAREHOLDERS OF THE TARGET COMPANY, BY AMIT

VEDAWALA ("ACQUIRER") PURSUANT TO AND IN COMPLIANCE WITH THE REGULATION 3(1) AND 4 OF THE SEBI (SAST) REGULATIONS ("OFFER" OR "OPEN OFFER"). This Post Offer Advertisement ("Post Offer Advertisement") is being issued by Vivro Financial Services Private Limited, ("Manager to the Offer"), on behalf of the Acquirer pursuant to Regulation 18(12) of the SEBI (SAST) Regulations. The Detailed Public Statement with respect to the aforementioned offer was published on in Financial Express (English) (All Editions),

Pre-Offer Advertisement was published on June 13, 2024, in the same newspapers. Capitalized terms used but not defined in this Post Offer Advertisement shall have the same meanings assigned to such terms in the Letter of Offer dated June 5, 2024.

Jansatta (Hindi) (All Editions) and Navshakti (Marathi) (Mumbai Edition) ("Newspapers") on Friday, March 1, 2024. The

Sr. No. Particulars		Details		
1.	Name of the Target Company:	Tavernier Resources Limited		
2.	Name of the Acquirer:	Amit Vedawala		
3.	Name of the Manager to the Offer:	Vivro Financial Services Private Limited		
4.	Name of the Registrar to the Offer:	Link Intime India Private Limited		
5.	Offer Details a. Date of Opening of the Offer b. Date of Closure of the Offer	Friday, June 14, 2024 Friday, June 28, 2024		
6.	Date of Payment of Consideration:	Wednesday, July 10, 2024		

7. Details of Acquisition

Sr. No.	Particulars	Proposed in the Offer Document (Assuming full acceptance in the Offer)		Actuals	
7.1	Offer Price	16	.50	16.50	
7.2	Aggregate number of Equity Shares tendered	15.5	4,540	200	
7.3	Aggregate number of Equity Shares accepted	15,5	4,540	200	
7.4	Size of the Offer (Number of Equity Shares multiplied by Offer Price per Equity Share)	2,56,4	49,910	3,300	
7.5	Shareholding of the Acquirer and PAC before Agreements / Public Announcement Number of Equity Shares a. Acquirer b. PACs % of Fully Diluted Equity Share Capital	Nil Not Applicable Nil		Nil Not Applicable Nil	
7.6	Equity Shares Acquired by way of Share Purchase Agreement dated February 23, 2024 Number Not Fully Diluted Equity Share Capital	33,15,916 55.46		33,15,916 55.46	
7,7	Equity Shares Acquired by way of Open Offer Number of Equity Shares acquired The share Capital	15,54,540 26		200 0.003	
7.8	Shares acquired after Detailed Public Statement Number of shares acquired Price of the shares acquired Moreover the shares acquired Share Capital	Nil Nil Nil		Nil Nil Nil	
7.9	Post offer shareholding of Acquirer and PAC Number of Equity Shares a. Acquirer b. PACs % of Fully Diluted Equity Share Capital a. Acquirer b. PACs	48,70,456 Not Applicable 81.46 Not Applicable		33,16,116 Not Applicable 55.46 Not Applicable	
7.10	Pre & Post offer shareholding of the Public	Pre Offer	Post Offer	Pre Offer	Post Offe
	Number	Nil	48,70,456	Nil	33,16,11
	% of Fully Diluted Equity Share Capital	Nil	81.46	Nil	55.46

8. The Acquirer accept full responsibility for the information contained in this Post Offer Advertisement and also for obligations under the SEBI (SAST) Regulations.

9. A copy of this Post Offer Advertisement will be available on the websites of SEBI at www.sebi.gov.in, BSE Limited at www.bseindia.com and Manager to the Offer at www.vivro.net.

ISSUED BY MANAGER TO THE OFFER ON BEHALF OF THE ACQUIRER **VIVRO FINANCIAL SERVICES PRIVATE LIMITED**

Vivro House, 11 Shashi Colony, Opp. Suvidha Shopping Centre, Paldi, Ahmedabad - 380007. Gujarat. India. | CIN: U67120GJ1996PTC029182 | Tel. No.: 079- 4040 4242 Email: investors@vivro.net | Website: www.vivro.net | Contact Person: Shivam Patel SEBI Registration No.: MB/INM000010122

Date: July 11, 2024 Place: New Jersey, USA.

Amit Vedawala Acquirer

For Tinna Rubber and Infrastructure Limited

Sanjay Kumar Rawat Company Secretary and Compliance Officer Date: July 12, 2024 ICSI M. No. ACS 23729 Place: New Delhi

Place: Bengaluru

Holding

Date: 11 July 2024

T. V. Thulsidass financialexp.epapr.in Secretary

WIDE RANGE OF MODELS EXPECTED

Indkal Tech inks deal with Acer to make & design smartphones

Devices to be priced between ₹15,000 and ₹50,000

FE BUREAU New Delhi, July 11

CONSUMER ELECTRONICS **COMPANY** Indkal Technologies has signed a trademark licensing agreement with Acer to design, manufacture and distribute smartphones under the Acer brand in India.

The smartphones will be priced between between ₹15,000 and 50,000.

In 2009, Acer first launched its smartphones in India. In 2016, the company also started assembling smartphones at its facility in Puducherry.

However, the company did not get good traction amid competition from Chinese smartphone companies at that time.

In fact, Acer sold only 30,000 smartphone units in India in 2016, compared to over a million by Xiaomi.

"Acer smartphones are something we have been working on for a couple of years. With Acer smartphones, we are certain that Indian consumers are in for a treat," said Anand Dubey, chief executive officer of Indkal Technologies.

LOCAL PUSH

Acer-Indkal smartphones to be available on both online platforms and offline retail stores



■ Acer sold only 0.000

■ In 2009, Acer first

launched its

smartphones

in India

smartphone units in 2016, compared to over a million by Xiaomi

said Jade Zhou, VP of Global

Strategic Alliances at Acer

segment, Acer has a 12% mar-

ket share in India, as per IDC.

In the personal computer

Incorporated.

"Our customers will experi-1987, the Acer brand mission ence exceptionally wellhas always been to break barridesigned smartphones with ers between people and techhigh end processors, top notch nology. We are excited that camera technology and a host Indkal Technologies will further this mission in India by of premium features across the range,"Dubey said, adding that providing a wide range of all Acer-branded smartphones smartphones under the Acer will be designed and manufacbrand that expand end user tured in India. choices and enrich their expe-Once launched, Acer rience in the India market,"

smartphones will be available for purchase through both ecommerce platforms and offline retail stores across the country.

"Since its establishment in

ED arrests Amtek Auto promoter

₹25,000-cr bank loan fraud

PRESS TRUST OF INDIA New Delhi, July 11

THE ENFORCEMENT DIREC-TORATE (ED) on Thursday said it has arrested the director of an insolvent automotive equipment manufacturing company as part of a money laundering probe linked to an alleged ₹25,000-crore bank loan fraud case. Arvind Dham, the promoter and one of the directors of the Amtek Group, was taken into custody on Tuesday (July 9), it said in a statement.

A special Prevention of Money Laundering Act (PMLA) court in Delhi sent him to a seven-day ED custody after he was produced before it on Wednesday. The money laundering case against the company and its directors stems from an FIR that was registered by CBI on written complaints from IDBI Bank and Bank of Maharashtra, the ED said.

It was alleged that loans were diverted through cheating, fraud and criminal breach of trust, causing a wrongful loss of worth ₹673.35 crore to the banks, the agency said.

The Supreme Court in February, while deciding a public interest petition against the Amtek Auto group of companies, directed the ED to probe the case. The agency conducted raids last month at the premises of Dham, another company director Gautam Malhotra and others in Delhi-NCR, Mumbai



A special PMLA court in Delhi has sent Arvind Dham, the promoter and one of the directors of the Amtek Group, to a seven-day ED custody

and Nagpur. It said the Amtek group defaulted on loans taken from more than 15 banks.

Amtek group companies like ARG,ACIL,AmtekAuto,Metallic Forging and Castex Technologies along with other group firms were taken to insolvency, the resolution of which has led to a huge haircut of more than 80% for the banks, causing substantial loss to the financial system, the agency said.

Dham, it alleged, was the "beneficial owner" of several benami properties in various companies, with employees of the group like peons, drivers, field boys and persons with "no linkage" to the group companies, acting as directors.


PepsiCo logs double-digit volume growth in India

PRESS TRUST OF INDIA New Delhi, July 11

GLOBAL FOOD AND BEVER-

AGES major PepsiCo on Thursday reported a double-digit growth in beverages volume in India in the second quarter of the 2024 calendar year, thereby leading to a 2% overall rise in the Africa, Middle East & South Asia (AMESA) region. It also said its convenient foods unit volume grew double-digit in India in the April-June period.

Further, the company said its convenient foods unit volume grew 1% in AMESA in the quarter, primarily reflecting doubledigit growth in India and lowsingle digit growth in South



PepsiCo saw a 2% overall rise in the Africa, Middle East & South Asia region

Africa, partially offset by a double-digit decline in the West Asia and a low-single digit decline in Pakistan. "For Q2, developing and emerging markets such as Egypt and Poland each delivered

double-digit organic revenue growth, India and Brazil saw high-single-digit growth, Thailand and Pakistan delivered mid-single-digit growth while Mexico and South Africa delivered low-single-digit growth,"it said in its earnings statement. International developed

markets such as Australia and the UK each delivered low-single-digit organic revenue growth, it added. "Year-to-date, we held orgained savoury snack share in China, India, Brazil, Australia, and Pakistan, and for beverages, we held or gained share in Australia, South Korea, China Thailand, Pakistan, Egypt, Vietnam, Saudi Arabia, the UK and Brazil," the company added.

(IR) Ingersoll Rand

INGERSOLL-RAND (INDIA) LIMITED CIN: L05190KA1921PLC036321

Regd. Office: First Floor, Subramanya Arcade, No.12/1, Bannerghatta Road, Bengaluru – 560 029. Telephone: +91 80 4685 5100 Fax: +91 80 4169 4399; Website: www.irco.com

NOTICE

(For transfer of Unclaimed Dividend & Equity Shares of the Company to Investor Education and Protection Fund (IEPF) Account)

NOTICE is hereby given that pursuant to the provisions of section 124(6) of the Companies Act, 2013 read with the Investor Education and Protection Fund Authority (Accounting, Audit, Transfer and Refund) Rules, 2016 and subsequent amendment thereto ("The Rules"), Equity Shares of the Company in respect of which dividend amounts have remained unclaimed for seven consecutive years or more are required to be transferred to Investor Education and Protection Fund ("IEPF")

In compliance with the Rules, the individual notices were sent to all concerned shareholders whose shares are liable to be transferred to IEPF. The list of the concerned shareholders is available on the Company's website i.e. https://www.irco.com/en-in/invest under "Investors Reports" section. In this connection, please note the following.

- The shares held in physical form: duplicate share certificate(s) will be issued and transferred to IEPF. The original share certificate(s), which stand registered in your names, will stand automatically cancelled.
- The shares held in electronic form: your demat account will be debited for the shares liable to be transferred by way of corporate action and will be transferred to IEPF.

Accordingly, the Company would be transferring the equity shares and unpaid/unclaimed dividend as below:

Sr. No.	Dividend	Date of Declaration	Due Date for Transfer to IEPF	Last Date for Payment to Investors	
1	Final Dividend 2016-17	August 3, 2017	September 7, 2024	August 10, 2024	

The Company will proceed to transfer the Equity Shares along with unpaid/unclaimed dividend to IEPF without

any further notice. Please note that the concerned shareholders can claim both, the unclaimed dividend amount and the shares from the IEPF Authority by making an application in the prescribed e-Form IEPF-5 online and sending the physical copy of the same, duly signed (as per the specimen signature recorded with the Company), along with requisite documents to the Nodal Officer of Company for the review and issuing verification report. Please also note that no claim shall lie against the Company in respect of unclaimed dividend and shares transferred to IEPF pursuant to the said Rules. In case of any queries, the concerned shareholders may contact our Share Transfer Agents viz. Link Intime

India Private Limited, Unit: Ingersoll-Rand (India) Limited, C-101, 1st Floor, 247, Park L.B.S. Marg, Vikhroli (West), Mumbai-400083. Email: csg-unit@linkintime.co.in: Phone: +918108118484 Fax: 02266568494. For INGERSOLL-RAND (INDIA) LIMITED

Place: Bengaluru **Date:** July 11, 2024

P. R. SHUBHAKAR Chief Financial Officer & Company Secretary

BRITANNIA

BRITANNIA INDUSTRIES LIMITED (Corporate Identification Number: L15412WB1918PLC002964)

Registered Office: 5/1A, Hungerford Street, Kolkata - 700 017 Phone: 033-22872439/2057 Website: www.britannia.co.in Email ld: investorrelations@britindia.com

INFORMATION REGARDING THE 105TH ANNUAL GENERAL MEETING

OF THE COMPANY

Members are requested to kindly note that the 105th Annual General Meeting ('AGM') of the Company will be held on Monday, 12 August 2024 at 3:30 P.M. IST through Video Conference ('VC')/Other Audio Visual Means ('OAVM') in compliance with the applicable provisions of the Companies Act, 2013 ('the Act'), Rules made thereunder and the Securities and Exchange Board of India (Listing Obligations and Disclosure Requirements) Regulations, 2015 ('SEBI Listing Regulations, 2015') read with the General Circular No(s). 14/2020 dated 8 April 2020, 17/2020 dated 13 April 2020, 20/2020 dated 5 May 2020 and 09/2023 dated 25 September 2023 ('MCA Circulars') issued by the Ministry of Corporate Affairs, to transact the business that will be set out in the Notice of AGM.

Pursuant to MCA Circulars and SEBI Circular No. SEBI/HO/CFD/CFD-PoD-2/P/CIR/2023/167 dated 7 October 2023 ('SEBI Circular'), Notice convening the 105th AGM along with the Annual Report for FY 2023-24 will be sent only through Email to those Members whose Email addresses are registered with the Company/Depository Participant(s). Members desirous of obtaining the physical copy of the Notice of the 105th AGM and the Annual Report for FY 2023-24, may send request mentioning their Folio No./DP Id and Client Id to the Company at investorrelations@britindia.com.

Members may note that the Notice convening the AGM and Annual Report for FY 2023-24 will also be available on the Company's website at www.britannia.co.in, websites of the Stock exchanges i.e., BSE Limited and National Stock Exchange of India Limited at www.bseindia.com and www.nseindia.com respectively and on the website of National Securities Depository Limited ('NSDL') at www.evoting.nsdl.com. Members can attend and participate in the AGM through the VC/OAVM facility only. The instructions for joining the AGM will be provided in the Notice convening the AGM. Members attending the meeting through VC/OAVM shall be counted for the purpose of reckoning the quorum under Section

The Company is providing remote E-voting facility and E-voting facility during the AGM to all its Members to cast their votes on all resolutions as set out in the Notice convening the AGM.

Detailed instructions pertaining to (a) remote E-voting prior to the AGM, (b) E-voting on the day of the AGM and (c) attending the AGM through VC/OAVM mode will be provided in the notes to the Notice convening the AGM.

In case you have not registered your email address and/or not updated your bank account mandate, please follow below instructions:

Pursuant to Master Circular dated 7 May 2024 and Circular dated 10 June 2024 issued by SEBI, it shall be mandatory for all holders of physical securities to furnish PAN, Contact details (Postal Address with PIN and Mobile Number), Bank A/c details and specimen signature for their corresponding folio numbers. Shareholders of such folios wherein any one of the above mentioned document/details are

not updated, shall be eligible: To lodge grievance or avail any service request from the RTA only after furnishing PAN and

- For any payment including dividend, interest or redemption payment in respect of such folios, only through electronic mode with effect from 1 April 2024.

Members are requested to register/update the details in prescribed Form ISR-1 and other relevant forms duly filled along with self-attested supporting documents and other relevant forms with M/s. KFin Technologies Limited, Registrar and Share Transfer Agent of the Company ('KFin') at einward.ris@kfintech.com

Members holding shares in Demat mode are requested to register/update their Email

Members may download the prescribed forms from the Company's website at www.britannia.co.in

address/Bank Account details as per the process advised by the depository participant(s). Final dividend as recommended by the Board of Directors at their Meeting held on 3 May 2024, if declared at the Meeting, will be paid within the time prescribed under law i.e., on or before 10 September 2024, to those Members whose names appear on the Register of Members/Register of Beneficial Owners as on the

Record date i.e., Monday, 5 August 2024. The Register of Members and Share Transfer Books of the Company will remain closed from Tuesday, 6 August 2024 to Monday, 12 August 2024 (both days inclusive) for the purpose of AGM and determining the entitlement of the shareholders to the final dividend for the financial year 2023-24.

Members may note that pursuant to the Income Tax Act, 1961, as amended by the Finance Act, 2020 ('the Income Tax Act'), dividend income will be taxable in the hands of the Members, the Company is required to deduct tax at source (TDS) at the prescribed rates at the time of making the payment of dividend to the Members. The tax deduction rate would vary depending on the residential status of the Member and the exemptions as enumerated in the Income Tax Act, subject to the submission of necessary documents.

In this regard, a separate Email communication was sent to the shareholders on 9 July 2024 informing the Members regarding the procedure to avail the applicable tax rate as per the Income Tax Act.

For Britannia Industries Limited

Company Secretary

T. V. Thulsidass

POST OFFER ADVERTISEMENT IN ACCORDANCE WITH REGULATION 18(12) OF THE SECURITIES EXCHANGE BOARD OF INDIA (SUBSTANTIAL ACQUISITION OF SHARES AND TAKEOVERS) REGULATIONS, 2011, AS AMENDED, WITH RESPECT TO THE OPEN OFFER TO THE PUBLIC SHAREHOLDERS OF

TAVERNIER RESOURCES LIMITED Registered Office: Plot No- 42 CTS No 1(Pt), Village Deonar, Near Mahesh Pharma, Ancillary Ind Estate, Govandi, Mumbai City, Mumbai - 400043, Maharashtra, India | CIN: L51909MH1994PLC193901

Tel. No: +91-8879382912 | Email: tavernier.resources@gmail.com | Website: www.tavernier.com OPEN OFFER FOR ACQUISITION OF UP TO 15,54,540 (FIFTEEN LAKHS FIFTY-FOUR THOUSAND FIVE HUNDRED FORTY) FULLY PAID-UP EQUITY SHARES OF FACE VALUE OF ₹ 10/- EACH ("EQUITY SHARES") OF TAVERNIER RESOURCES LIMITED (THE "TARGET COMPANY") FROM THE PUBLIC SHAREHOLDERS OF THE TARGET COMPANY, BY AMIT

VEDAWALA ("ACQUIRER") PURSUANT TO AND IN COMPLIANCE WITH THE REGULATION 3(1) AND 4 OF THE SEBI

(SAST) REGULATIONS ("OFFER" OR "OPEN OFFER"). This Post Offer Advertisement ("Post Offer Advertisement") is being issued by Vivro Financial Services Private Limited, ("Manager to the Offer"), on behalf of the Acquirer pursuant to Regulation 18(12) of the SEBI (SAST) Regulations. The Detailed Public Statement with respect to the aforementioned offer was published on in Financial Express (English) (All Editions), Jansatta (Hindi) (All Editions) and Navshakti (Marathi) (Mumbai Edition) ("Newspapers") on Friday, March 1, 2024. The

Pre-Offer Advertisement was published on June 13, 2024, in the same newspapers. Capitalized terms used but not defined in this Post Offer Advertisement shall have the same meanings assigned to such terms

in the Letter of Offer dated June 5, 2024.

Sr. No.	Particulars	Details	
1.	Name of the Target Company:	Tavernier Resources Limited	
2.	Name of the Acquirer.	Amit Vedawala	
3.	Name of the Manager to the Offer:	Vivro Financial Services Private Limited	
4.	Name of the Registrar to the Offer:	Link Intime India Private Limited	
Sr. No. 1. 2. 3. 4. 5.	Offer Details a. Date of Opening of the Offer b. Date of Closure of the Offer	Friday, June 14, 2024 Friday, June 28, 2024	
6.	Date of Payment of Consideration:	Wednesday, July 10, 2024	

7. Details of Acquisition

Sr. No.	Particulars	Proposed in the Offer Document (Assuming full acceptance in the Offer)		Actuals		
7.1	Offer Price	16.		16	.50	
7.2	Aggregate number of Equity Shares tendered	15,54	.540	200		
7.3	Aggregate number of Equity Shares accepted	15,54	,540	200		
7.4	Size of the Offer (Number of Equity Shares multiplied by Offer Price per Equity Share)	2,56,49,910		3,300		
7.5	Shareholding of the Acquirer and PAC before Agreements / Public Announcement Number of Equity Shares a. Acquirer b. PACs % of Fully Diluted Equity Share Capital	Not App	Nil Not Applicable Nil		Nil Not Applicable Nil	
7.6	Equity Shares Acquired by way of Share Purchase Agreement dated February 23, 2024 Number Mof Fully Diluted Equity Share Capital	33,15,916 55.46		33,15,916 55.46		
7.7	Equity Shares Acquired by way of Open Offer Number of Equity Shares acquired The share Capital	15,54,540 26		200 0.003		
7.8	Shares acquired after Detailed Public Statement Number of shares acquired Price of the shares acquired Mof Fully Diluted Equity Share Capital	Nii Nii		Nil Nil Nil		
7.9	Post offer shareholding of Acquirer and PAC Number of Equity Shares a. Acquirer b. PACs % of Fully Diluted Equity Share Capital a. Acquirer b. PACs	48,70,456 Not Applicable 81.46 Not Applicable		33,16,116 Not Applicable 55.46 Not Applicable		
7.10	Pre & Post offer shareholding of the Public	Pre Offer	Post Offer	Pre Offer	Post Offe	
	Number	Nil	48,70,456	Nil	33,16,11	
	% of Fully Diluted Equity Share Capital	Nil	81.46	Nit	55.46	

8. The Acquirer accept full responsibility for the information contained in this Post Offer Advertisement and also for obligations under the SEBI (SAST) Regulations.

9. A copy of this Post Offer Advertisement will be available on the websites of SEBI at www.sebi.gov.in. BSE Limited at www.bseindia.com and Manager to the Offer at www.vivro.net.

ISSUED BY MANAGER TO THE OFFER ON BEHALF OF THE ACQUIRER VIVRO FINANCIAL SERVICES PRIVATE LIMITED



Vivro House, 11 Shashi Colony, Opp. Suvidha Shopping Centre, Paldi, Ahmedabad - 380007. Gujarat. India. | CIN: U67120GJ1996PTC029182 | Tel. No.: 079- 4040 4242 Email: investors@vivro.net | Website: www.vivro.net | Contact Person: Shivam Patel SEBI Registration No.: MB/INM000010122

Date: July 11, 2024 Place: New Jersey, USA. Amit Vedawala Acquirer

Date: 11 July 2024

Place: Bengaluru

Demat

Holding

NATIONAL COMMODITY CLEARING LIMITED CIN: U74992MH2006PLC163550

Reg. office: Ackruti Corporate Park, 1st Floor, L.B.S. Road, Kanjurmarg (West), Mumbai - 400 078 Ph: 91 22 6280 4900 | Fax: 91 22 6280 4901 | Email: contactus@nccl.co.in | Website: http://www.nccl.co.in **NOTICE OF 18TH ANNUAL GENERAL MEETING**

Notice is hereby given that the Eighteenth Annual General Meeting ('AGM') of National Commodity Clearing Limited ('the Company') will be held on Monday, August 5, 2024 at 10.00 a.m. (IST) through Video Conferencing ('VC') / Other Audio- Visual Means ('OVAM') to transact the business, as set out in the Notice

of AGM dated July 11, 2024. Pursuant to the circulars issued by the Ministry of

Corporate Affairs and Securities and Exchange Board of India, AGM will be held

In terms of said circulars, the AGM Notice along with the Annual Report for Financial Year 2023-24 have been sent in electronic mode to all the members on July 11, 2024 at their email addresses registered with the Company. The AGM Notice and Annual Report are also available on the website of the Company http://www.nccl.co.in. The instructions for attending the AGM are provided in the

The documents pertaining to the items of business to be transacted at the AGM shall be available for inspection upto the date of the meeting.

Place: Mumbai

Date: July 11, 2024

For National Commodity Clearing Limited Rahul Poojari Company Secretary

(ACS: 23117)

TINNA RUBBER AND INFRASTRUCTURE LIMITED

Corporate Identity Number: L51909DL1987PLC027186 Regd Off.; Tinna House, No.6, Sultanpur, Mandi Road, Mehrauli, New Delhi-110030 Tel No.: 011-49518530, Fax: 011-26807073 Email: investor@tinna.in, Website: www.tinna.in

NOTICE OF 37TH ANNUAL GENERAL MEETING AND REMOTE E-VOTING INFORMATION

Notice is hereby given that the 37 th Annual General Meeting ("37th AGM") of the members of Tinna Rubber and Infrastructure Limited, ("the Company") will be held on Friday, August 2, 2024 at 11:00 A.M. (IST) through Video Conferencing/Other Audio Visual Means ("VC/OAVM") facility to transact the ordinary and special business(es) as stated in the Notice of 37th AGM pursuant to the Companies Act, 2013 and various circular issued by the Ministry of Corporate Affairs and the Securities and Exchange Board of India, from time to time. All the Members are hereby informed that: -

 The Annual Report along with Notice of the 37th AGM for financial year ended March 31, 2024 and remote e-voting and e-voting at AGM details have been sent in electronic mode on July 11, 2024 to all the members whose e-mail are registered with RTA and Depositories as on July 05, 2024. The Annual Report along with Notice of 37th AGM is also available on the website of the company, www.tinna.in, website of Stock Exchange, BSE Limited ("BSE") www.bseindia.com and on the website of Nationa Securities Depository Limited ("NSDL") at www.evoting.nsdl.com

Pursuant to Section 91 of the Companies Act, 2013 read with Regulation 42 of SEBI (LODR) Regulations, 2015, we hereby inform you that the Register of Members and Share Transfer Books of the Company will remain closed from July 27, 2024 to August 2, 2024 (both days inclusive) for taking on record the members of the Company for the purpose of 37th AGM of the Company and for final dividend. 3. Pursuant to section 108 of the Companies Act, 2013 read with Rule 20 of the

Companies (Management and Administration) Rules, 2014 duly amended and Regulation 44 of the SEBI (Listing Obligations and Disclosure Requirements)

Regulations, 2015, as amended from time to time, the Company is pleased to provide Remote e-voting facility for the 37th AGM to the members holding shares either in physical form or dematerialized form to cast their vote on the business (es) as set forth in the Notice of the 37th AGM. 4. The Cut-off date for the purpose of e-voting through electronic voting system of National Securities Depository Limited is Friday, July 26, 2024. The remote e-voting period commences on Tuesday, July 30, 2024 from 09:00 a.m. (IST) and ends on Thursday, August 1, 2024 at 05:00 p.m. (IST). Remote e-voting shall not be allowed

disabled by NSDL for voting thereafter. Once the vote on the resolution is cast by the Member, the Member shall not be allowed to change it subsequently. 5. Mr. Ajay Baroota, FCS No. 3495, COP No. 3945, Proprietor, M/s Ajay Baroota and Associates, Practicing Company Secretaries, New Delhi has been appointed as the Scrutinizer to scrutinize the e-voting/remote e-voting process in respect of items of business to be transacted at the 37th AGM, in a fair and transparent manner. The result of e-voting shall be declared within the stipulated time under applicable laws. The results declared along with the Scrutinizer's Report shall be placed on the Company's website www.tinna.in and on the website of NSDL at www.evoting.nsdl.com and

beyond 05:00 p.m. on Thursday, August 1, 2024. The remote e-voting module shall be

communicated to the Stock Exchange at www.bseindia.com. 6. In case of any person becoming the member of the Company after the dispatch of Notice of AGM but on or before the cut-off date i.e. July 26, 2024, may write an email to evoting@nsdl.co.in for obtaining login ID and password. Further, if the Member is already registered with NSDL remote e-voting platform, then he can use existing User

ID and Password for casting the vote through remote e-voting. The manner of e-voting remotely for members holding shares in dematerialized form. physical mode and for members who have not registered their email addresses is provided in the Notice of 37th AGM. The Members who have cast their vote by remote e-voting prior to 37th AGM may also attend the AGM, but shall not be entitled to cast

their vote again. 8. Members are requested to read the instructions pertaining to joining AGM, manner of casting vote through remote e-voting, e-voting during AGM and attending AGM through VC/OVAM as printed in the Notice of 37th AGM, carefully

In case of any queries with respect to remote e-voting or e-voting at the 37th AGM, you may refer the Frequently Asked Questions (FAQs) for shareholders and the e-voting user manual for shareholders available in the download section of www.evoting.nsdl.com or call on the toll-free no.: 022-4886 7000 or send a request to Ms. Pallavi Mhatre, Senior Manager, NSDL at pallavid@nsdl.com or at NSDL, 4th Floor, 'A' Wing, Trade World, Kamala Mills Compound Senapati Bapat Marg, Lower Parel, Mumbai - 400013

Date: July 12, 2024

Sanjay Kumar Rawat

For Tinna Rubber and Infrastructure Limited

Company Secretary and Compliance Officer ICSI M. No. ACS 23729

financialexp.epapr.in

New Delhi